

ಈ ಪುಸ್ತಕವನ್ನು ತೆರೆಯುವಂತೆ ನಿಮಗೆ ತಿಳಿಸುವವರೆಗೂ ಇದನ್ನು ತೆರೆಯಕೂಡದು

ಪ್ರಶ್ನೆ ಪುಸ್ತಕಿಯ ಸಂಖ್ಯೆ  
8708126

2023



ಪ್ರಶ್ನೆಪತ್ರಿಕೆ ಶ್ರೇಣಿ

ಪ್ರಶ್ನೆ ಪುಸ್ತಿಕೆ

ಸಾಮಾನ್ಯ ಪತ್ರಿಕೆ (ಪತ್ರಿಕೆ-1)

B

ಗರಿಷ್ಠ ಸಮಯ : 1 1/2 ಗಂಟೆಗಳು

ವಿಷಯ ಸಂಕೇತ : 532

ಗರಿಷ್ಠ ಅಂಕಗಳು : 300

**ಸೂಚನೆಗಳು**

1. ಪರಿಶ್ಲಿಷ್ಟ ಪ್ರಾರಂಭವಾದ ಕೂಡಲೇ ನಿಮ್ಮ ಪ್ರಶ್ನೆಪತ್ರಿಕೆಯಲ್ಲಿ ಮುದ್ರಿತವಾಗದ ಅಥವಾ ಹರಿದಿರುವ ಅಥವಾ ಬಿಟ್ಟು ಹೋಗಿರುವ ಪುಟಗಳು ಅಥವಾ ಪ್ರಶ್ನೆಗಳು ಇತ್ಯಾದಿಗಳು ಕಂಡು ಬಂದಲ್ಲಿ ನಿಮ್ಮ ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಮುದ್ರಿತವಾಗಿರುವ ಅದೇ ಶ್ರೇಣಿಯ ಪೂರ್ಣ ಪ್ರಶ್ನೆಪತ್ರಿಕೆಯೊಂದಿಗೆ ಬದಲಾಯಿಸಿಕೊಳ್ಳತಕ್ಕದ್ದು. ಒಂದು ವೇಳೆ ಅಭ್ಯರ್ಥಿಯು ಪ್ರಶ್ನೆಪತ್ರಿಕೆಯಲ್ಲಿನ ಪುಟಗಳನ್ನು ಸರಿಯಾಗಿ ಪರಿಶೀಲಿಸದೇ ದೋಷಪೂರಿತ ಪ್ರಶ್ನೆಪತ್ರಿಕೆಯನ್ನೇ ಉಪಯೋಗಿಸಿದಲ್ಲಿ ಇದಕ್ಕೆ ಅಭ್ಯರ್ಥಿಯೇ ಹೊಣೆಗಾರರಾಗಿರುತ್ತಾರೆ.
2. OMR ಉತ್ತರ ಹಾಳೆಯಲ್ಲಿ ಮತ್ತು ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
3. ಅಭ್ಯರ್ಥಿಯ ಪ್ರಶ್ನೆಪತ್ರಿಕೆಯ ಶ್ರೇಣಿಯ ತಪ್ಪು ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಮುದ್ರಿತವಾಗಿರುವ ಅದೇ ಪ್ರಶ್ನೆಪತ್ರಿಕೆಯ ಶ್ರೇಣಿ ಎಂಬುದನ್ನು ವಿಚಾರಿಸಿಕೊಳ್ಳಬೇಕು. ವ್ಯತ್ಯಾಸಗಳು ಕಂಡುಬಂದಲ್ಲಿ ಸಂವಿಧಾನ ಗಮನಕ್ಕೆ ತರುವುದು ಮತ್ತು ತಪ್ಪು ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಮುದ್ರಿತವಾಗಿರುವ ಶ್ರೇಣಿಯ ಪತ್ರಿಕೆಯನ್ನೇ ಪದವಿಯುಕ್ತವು.
4. ಎಲ್ಲಾ ಪ್ರಶ್ನೆಗಳಿಗೂ ಸಮಾನ ಅಂಕಗಳು ಇರುತ್ತವೆ.
5. ಪಕ್ಕದಲ್ಲಿ ಒದಗಿಸಿರುವ ಪ್ರಶ್ನೆಪತ್ರಿಕೆಯ ಜೋಕದಲ್ಲಿಯೇ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಪ್ರಶ್ನೆ ಪತ್ರಿಕೆಯಲ್ಲಿ ದೇರೆ ಏನನ್ನೂ ಬರೆಯಬಾರದು.
6. ಈ ಪ್ರಶ್ನೆಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪ್ರಶ್ನೆಯು 4 ಅಂಕಗಳನ್ನು ಒಳಗೊಂಡಿರುತ್ತದೆ. ನೀವು ಉತ್ತರ ಹಾಳೆಯಲ್ಲಿ ಗುರುತು ಮಾಡಬೇಕೆನಿಸುವ ಉತ್ತರವನ್ನು ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ ಆಯ್ಕೆ ಒಂದಕ್ಕಿಂತ ಹೆಚ್ಚು ಸರಿಯಾದ ಉತ್ತರಗಳಿವೆಯೆಂದು ನೀವು ಭಾವಿಸಿದರೆ ನಿಮಗೆ ಅತ್ಯುತ್ತಮವೆನಿಸುವ ಉತ್ತರಕ್ಕೆ ಗುರುತು ಮಾಡಿ. ಏನೇ ಆದರೂ ಪ್ರತಿ ಪ್ರಶ್ನೆಗೆ ನೀವು ಕೇವಲ ಒಂದು ಉತ್ತರವನ್ನು ಮಾತ್ರ ಆಯ್ಕೆ ಮಾಡಬೇಕು.
7. ಪ್ರಶ್ನೆಗಳು ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿರುತ್ತವೆ. ಕನ್ನಡ ಭಾಷೆಯಲ್ಲಿರುವ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಅಭ್ಯರ್ಥಿಗಳು ಆಂಗ್ಲ ಭಾಷೆಯ ಪ್ರಶ್ನೆಗಳನ್ನು ಸಹ ನೋಡಿಕೊಂಡು ಪ್ರಶ್ನೆಯನ್ನು ಅರ್ಥೈಸಿಕೊಳ್ಳತಕ್ಕದ್ದು.
8. ಎಲ್ಲಾ ಉತ್ತರಗಳನ್ನು ನಿಮಗೆ ಒದಗಿಸಲಾಗಿರುವ ಪ್ರತ್ಯೇಕ ಒ.ಎಂ.ಆರ್. ಉತ್ತರ ಹಾಳೆಯ ಮೇಲೆ ಕೇವಲ ಕಪ್ಪು ಬಾರ್‌ಪಾಯಿಂಟ್ ಪೆನ್ನಿನಲ್ಲಿ (ball point pen) ಮಾತ್ರ ಗುರುತು ಮಾಡಬೇಕು.
9. ಅಭ್ಯರ್ಥಿಯು ತಪ್ಪು personalized ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆಪತ್ರಿಕೆಯ ಶ್ರೇಣಿ, ನಾಮಿನಲ್ ರೋಲ್‌ನ ತಪ್ಪು ಅಂಕಗಳಲ್ಲಿ ಮುದ್ರಿತವಾಗಿರುವ ಪ್ರಶ್ನೆಪತ್ರಿಕೆಯ ಶ್ರೇಣಿಯ ಒಂದೇ ಎಂಬುದನ್ನು ವಿಚಾರಿಸಿಕೊಳ್ಳತಕ್ಕದ್ದು. ವ್ಯತ್ಯಾಸ ಕಂಡು ಬಂದಲ್ಲಿ ಅಭ್ಯರ್ಥಿಯು ಯಾವ ಶ್ರೇಣಿಯನ್ನು ಪ್ರಶ್ನೆಪತ್ರಿಕೆಯನ್ನು ಉಪಯೋಗಿಸಿರುತ್ತಾರೆ ಎಂಬುದರ ಬಗ್ಗೆ ಘೋಷಣಾ ಪತ್ರವನ್ನು ನೀಡತಕ್ಕದ್ದು. ಇಲ್ಲದಿದ್ದಲ್ಲಿ ಅಭ್ಯರ್ಥಿಯ ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆಪತ್ರಿಕೆಯ ವರ್ಷ ಕೋಡನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು.
10. ಒಂದು ವೇಳೆ ಅಭ್ಯರ್ಥಿಯು ಬೇರೊಬ್ಬ ಅಭ್ಯರ್ಥಿಯ personalized ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಉತ್ತರಿಸಿದ್ದಲ್ಲಿ ಅಂತಹ ಒ.ಎಂ.ಆರ್. ಉತ್ತರ ಹಾಳೆಯನ್ನು ಅಸಂಭವೆಂದು ಪರಿಗಣಿಸಲಾಗುವುದು.
11. ಅಭ್ಯರ್ಥಿಯು Personalized ಒ.ಎಂ.ಆರ್. ಉತ್ತರ ಹಾಳೆಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಸಹಿ ಮಾಡತಕ್ಕದ್ದು. ತಪ್ಪಿದಲ್ಲಿ ಅಂತಹ ಅಭ್ಯರ್ಥಿಯ ಒ.ಎಂ.ಆರ್. ಉತ್ತರ ಹಾಳೆಯನ್ನು ಅಸಂಭವೆಂದು ಪರಿಗಣಿಸಲಾಗುವುದು.
12. ಅಭ್ಯರ್ಥಿಯು Non-personalized ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಉತ್ತರಿಸಿದ್ದಲ್ಲಿ ಅಭ್ಯರ್ಥಿಯು ನೋಂದಣಿ ಸಂಖ್ಯೆ ಮತ್ತು ಪ್ರಶ್ನೆಪತ್ರಿಕೆ ಶ್ರೇಣಿಯನ್ನು ಒದಗಿಸಿರುವ ಸ್ಥಳದಲ್ಲಿ ಬರೆಯುವ ಸಂಬಂಧಪಟ್ಟ ವ್ಯಕ್ತಿಯನ್ನು ಎನ್‌ಕೋಡ್ ಮಾಡಿ ನಿಗದಿಪಡಿಸಿದ ಸ್ಥಳದಲ್ಲಿ ಸಹಿ ಮಾಡತಕ್ಕದ್ದು. ಇಲ್ಲದಿದ್ದಲ್ಲಿ, ಅಂತಹ ಅಭ್ಯರ್ಥಿಯ ಒ.ಎಂ.ಆರ್. ಉತ್ತರ ಹಾಳೆಯನ್ನು ಅಸಂಭವೆಂದು ಪರಿಗಣಿಸಲಾಗುವುದು.
13. ನಾಮಿನಲ್ ರೋಲ್ (ಹಾಜರಾತಿ ಹಾಳೆ)ನಲ್ಲಿ ಅಭ್ಯರ್ಥಿಯು ತಪ್ಪದೇ ಸಹಿ ಹಾಕತಕ್ಕದ್ದು.
14. ಅಭ್ಯರ್ಥಿಯು ಮೇಲ್ಕಂಡ ಯಾವುದೇ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಅಂತಹ ಒ.ಎಂ.ಆರ್. ಉತ್ತರ ಹಾಳೆಯನ್ನು ಅಸಂಭವೆಂದು ಪರಿಗಣಿಸಲಾಗುವುದು.
15. ಪರೀಕ್ಷೆಯ ಮುಕ್ತಾಯವನ್ನು ಸೂಚಿಸುವ ಅಂತಿಮ ಗಂಟೆ ಬಾರಿಸಿದ ತಕ್ಷಣವೇ ಒ.ಎಂ.ಆರ್. ಉತ್ತರ ಹಾಳೆಯಲ್ಲಿ ಇನ್ನಾವುದೇ ಗುರುತು ಮಾಡುವುದನ್ನು ನಿಲ್ಲಿಸಬೇಕು. ಸಂವಿಧಾನ ಬಂದು ನಿಮ್ಮಲ್ಲಿರುವ ಒ.ಎಂ.ಆರ್. ಉತ್ತರ ಹಾಳೆಯನ್ನು ತಪ್ಪು ವಲಕ್ಕೆ ಪಡೆದುಕೊಂಡು ಲೆಕ್ಕಕ್ಕೆ ತೆಗೆದುಕೊಳ್ಳುವವರೆಗೂ ನಿಮ್ಮ ಆಸನದಲ್ಲಿಯೇ ಕುಳಿತಿರತಕ್ಕದ್ದು.
16. ಅಭ್ಯರ್ಥಿಯು ಕಾರ್ಬನ್ ರಹಿತ ಒ.ಎಂ.ಆರ್. ಉತ್ತರ ಹಾಳೆಯ (Candidate Copy) ಪ್ರತಿಯನ್ನು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸುವವರೆಗೆ ಜೋಪಾನವಾಗಿ ಸಂರಕ್ಷಿಸಿಟ್ಟುಕೊಳ್ಳಬೇಕು ಮತ್ತು ಆಯೋಗವು ಯಾವುದೇ ಸಂದರ್ಭದಲ್ಲಿ ಹಾಜರುಪಡಿಸಲು ಸೂಚಿಸಿದಲ್ಲಿ, ತಪ್ಪದೇ ಅದೇ ಪ್ರತಿಯನ್ನು ಹಾಜರುಪಡಿಸತಕ್ಕದ್ದು.
17. ಚಿಪ್ಪು ಕೆಲಸಕ್ಕಾಗಿ ಹಾಳೆಗಳನ್ನು ಪ್ರಶ್ನೆಪತ್ರಿಕೆಯ ಕೊನೆಯಲ್ಲಿ ಸೇರಿಸಲಾಗಿದೆ. ಪ್ರಶ್ನೆಪತ್ರಿಕೆಯ ಇನ್ನುಳಿದ ಯಾವ ಭಾಗದಲ್ಲಿಯೂ ನೀವು ಯಾವ ರೀತಿಯ ಗುರುತನ್ನು ಮಾಡತಕ್ಕದ್ದಲ್ಲ.
18. ತಪ್ಪು ಉತ್ತರಗಳಿಗೆ ವಿಧಿಸಲಾಗಿರುವ ದಂಡ :  
ಅಭ್ಯರ್ಥಿಯಿಂದ ತಪ್ಪು ಗುರುತು ಮಾಡಲ್ಪಟ್ಟ ಉತ್ತರಕ್ಕೆ ದಂಡವನ್ನು ವಿಧಿಸಲಾಗುವುದು.  
(i) ಪ್ರತಿ ಪ್ರಶ್ನೆಗೆ ಉತ್ತರಕ್ಕಾಗಿ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಪ್ರತಿ ಪ್ರಶ್ನೆಗೆ ಅಭ್ಯರ್ಥಿಯು ತಪ್ಪು ಉತ್ತರ ನೀಡಿದಲ್ಲಿ ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕಗಳಲ್ಲಿ 1/4 (0-25) ರಷ್ಟು ಅಂಕಗಳನ್ನು ದಂಡದ ರೂಪದಲ್ಲಿ ಕಳೆದುಕೊಳ್ಳುವುದು.  
(ii) ಅಭ್ಯರ್ಥಿಯು ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರವನ್ನು ನೀಡಿದಲ್ಲಿ, ಅದರಲ್ಲಿ ಒಂದು ಉತ್ತರವು ಸರಿಯಾಗಿದ್ದರೂ ಸಹ ಅದನ್ನು ತಪ್ಪು ಉತ್ತರ ಎಂದು ಪರಿಗಣಿಸಲಾಗುವುದು. ಆಲ್ಲದೆ, ಮೇಲೆ ತಿಳಿಸಿದಂತೆಯೇ ಆ ಪ್ರಶ್ನೆಗೆ ದಂಡವನ್ನು ವಿಧಿಸಲಾಗುವುದು.  
(iii) ಅಭ್ಯರ್ಥಿಯು ಯಾವುದೇ ಪ್ರಶ್ನೆಗೆ ಉತ್ತರಿಸದೆ ಖಾಲಿ ಬಿಟ್ಟಲ್ಲಿ, ಅಂದರೆ ಉತ್ತರವನ್ನು ನೀಡದಿದ್ದಲ್ಲಿ ಆ ಪ್ರಶ್ನೆಗೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.

ನೋಂದಣಿ ಸಂಖ್ಯೆ					



ಯಾವುದೇ ರೀತಿಯ ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು, ಕ್ಯಾಲ್‌ಕ್ಯುಲೇಟರ್‌ಗಳನ್ನು ಅಥವಾ ಇತರೆ ಎಲೆಕ್ಟ್ರಾನಿಕ್/ಕಂಪ್ಯೂನಿಕೇಷನ್ ಉಪಕರಣಗಳನ್ನು ಪರೀಕ್ಷಾ ಆವರಣಗಳಲ್ಲಿ ತರುವುದನ್ನು ನಿಷೇಧಿಸಲಾಗಿದೆ.

**Note : English version of the instructions is printed on the back cover of this booklet.**

1. ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (NSAP) ಈ ವಿಷಯಕ್ಕೆ ಸಂಬಂಧಿಸಿದೆ
  - (1) ಸಾಮಾಜಿಕ ಪಿಂಚಣಿ
  - (2) ಸ್ವಯಂ ಉದ್ಯೋಗ
  - (3) ಉದ್ಯೋಗ
  - (4) ಕೌಶಲ್ಯ ಅಭಿವೃದ್ಧಿ
2. ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸುವ ದಿನವೆಂದರೆ
  - (1) 24 ನೇ ಮೇ
  - (2) 22 ನೇ ಮಾರ್ಚ್
  - (3) 24 ನೇ ಏಪ್ರಿಲ್
  - (4) 27 ನೇ ಮೇ
3. ಗ್ರಾಮೀಣ ಪ್ರದೇಶದಲ್ಲಿ ಮನೆಗಳ ಮಾಲೀಕರಿಗೆ ಹಕ್ಕುಗಳ ದಾಖಲೆಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಯೋಜನೆ ಎಂದರೆ
  - (1) MGNREGS
  - (2) PMGSY
  - (3) NSAP
  - (4) SVAMITVA
4. ನಿಪುಣ್ ಭಾರತ್ (NIPUN Bharat) ನ ದೃಷ್ಟಿಕೋನವು ಇದಕ್ಕೆ ಸಂಬಂಧಿಸಿದುದು
  - (1) ಶಿಕ್ಷಕರ ಶೈಕ್ಷಣಿಕ ವಿಕಸನದ ಬಗ್ಗೆ
  - (2) ಮೂಲಭೂತ ಸಾಕ್ಷರತೆ ಮತ್ತು ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದರ ಬಳಸುವ ಕೌಶಲ್ಯದ ಪರಿಸರವನ್ನು ರೂಪಿಸುವುದು ಹಾಗೂ ಖಚಿತಪಡಿಸಿಕೊಳ್ಳುವುದು
  - (3) ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ
  - (4) ಶಾಲೆಗಳಲ್ಲಿ ಮಾರ್ಗದರ್ಶನ

5. 2021 ರ ಭಾರತದಲ್ಲಿನ ನಾವೀನ್ಯತೆ ಸೂಚ್ಯಂಕದಲ್ಲಿ ಮೊದಲನೇ ಸ್ಥಾನವನ್ನು ಹೊಂದಿರುವ ರಾಜ್ಯವೆಂದರೆ
  - (1) ಮಹಾರಾಷ್ಟ್ರ
  - (2) ಹರಿಯಾಣ
  - (3) ತೆಲಂಗಾಣ
  - (4) ಕರ್ನಾಟಕ
6. ರಾಷ್ಟ್ರೀಯ ಜಲಜನಕ ಯೋಜನೆ (ಮಿಷನ್) ಯನ್ನು \_\_\_\_\_ ರಲ್ಲಿ ಘೋಷಿಸಲಾಯಿತು.
  - (1) ಆಗಸ್ಟ್ 2019
  - (2) ಸೆಪ್ಟೆಂಬರ್ 2020
  - (3) ಆಗಸ್ಟ್ 2021
  - (4) ಸೆಪ್ಟೆಂಬರ್ 2019
7. ಭಾರತದಲ್ಲಿ ನಡೆದ - 2021ರ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸತ್ಯಜಿತ್ ರೇ ರವರ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದವರೆಂದರೆ
  - (1) ಇಸ್ಮೀವಿನ್ ಸ್ಯಾಟೋ ಮತ್ತು ಮಾರ್ಜಿನ್ ಸ್ಕೋರ್ಸಿ
  - (2) ಸೀನ್ ಕಾನ್ರೆ ಮತ್ತು ಲ್ಯಾಂಡ್ರಿ ಕೊಂಚಲವಸ್ಕಿ
  - (3) ಬೇಲ ತಾವು ಮತ್ತು ಕಿಶೋರ್ ಕಾಲಿಟ
  - (4) ಸುಭಾಷ್ ಸಾಹೂ ಮತ್ತು ಜ್ಞಾನ್ ಸಹಾಯ್
8. \_\_\_\_\_ ದಿನವನ್ನು ವಿಶ್ವ ರಘುನೋನ್ ದಿನವನ್ನಾಗಿ ಆಚರಿಸಲಾಗುತ್ತದೆ.
  - (1) 6ನೇ ಜನವರಿ
  - (2) 9ನೇ ಮಾರ್ಚ್
  - (3) 6ನೇ ಜುಲೈ
  - (4) 9ನೇ ಅಕ್ಟೋಬರ್

1. National Social Assistance Programme (NSAP) is related to
  - (1) Social pension
  - (2) Employment
  - (3) Self Employment
  - (4) Skill Development
2. National Panchayati Raj Day is celebrated on
  - (1) 24<sup>th</sup> May
  - (2) 22<sup>th</sup> March
  - (3) 24<sup>th</sup> April
  - (4) 27<sup>th</sup> May
3. The scheme which aims to provide 'Record of Rights' to the household owners in rural areas is
  - (1) MGNREGS
  - (2) PMGSY
  - (3) NSAP
  - (4) SVAMITVA
4. The vision of NIPUN Bharat is related to
  - (1) Evolution of Teachers Education
  - (2) To create an enabling environment to ensure universal acquisition of Foundational Literacy and Numeracy
  - (3) Early Childhood Care and Education
  - (4) Mentoring in schools
5. The State which ranked first place in India Innovation Index of 2021 is
  - (1) Maharashtra
  - (2) Haryana
  - (3) Telangana
  - (4) Karnataka
6. National Hydrogen Mission was announced in
  - (1) August 2019
  - (2) September 2020
  - (3) August 2021
  - (4) September 2019
7. Satyajit Ray Lifetime Achievement Award by the 52<sup>nd</sup> International Film Festival of India - 2021 has been conferred to
  - (1) Istvan Szabo and Martin Scorsese
  - (2) Sean Connery and Andrei Konchalovsky
  - (3) Bela Tarr and Kishore Kalita
  - (4) Subash Sahoo and Gyan Sahay
8. World Zoonoses Day has been celebrated on
  - (1) 6<sup>th</sup> January
  - (2) 9<sup>th</sup> March
  - (3) 6<sup>th</sup> July
  - (4) 9<sup>th</sup> October

9. ಪಿ ಎಮ್-ಮಿತ್ರ ಪಾರ್ಕ್ (PM-MITRA parks) ಈ ವಿಷಯಕ್ಕೆ ಸಂಬಂಧಿಸಿದುದು  
 (1) ಶಿಕ್ಷಣ  
 (2) ಹಡಗು ನಿರ್ಮಾಣ ಕೈಗಾರಿಕೆ  
 (3) ಸಾರಿಗೆ ಮತ್ತು ಸಂಪರ್ಕ  
 (4) ಜವಳಿ ಕೈಗಾರಿಕೆ
10. ತಾಂತ್ರಿಕ ಶಿಕ್ಷಣವನ್ನು ಪಡೆಯಲು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯೆಂದರೆ  
 (1) NISHTHA  
 (2) PRAGATI  
 (3) POSHAN  
 (4) BHOOMI RASHI
11. 44ನೇ ಚೆಸ್ ಒಲಂಪಿಯಾಡ್ ಅನ್ನು ನಡೆಸಿದ ಸ್ಥಳ  
 (1) ಮಹಬಲೇಶ್ವರ  
 (2) ಮಿನಿಕಾಯ್  
 (3) ಮಲಂಜ್‌ಖಂಡ್  
 (4) ಮಹಬಲಿಪುರಂ
12. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯ (ಕೇಂದ್ರ ವಿಶ್ವವಿದ್ಯಾನಿಲಯ) ವನ್ನು ಈ ಕೆಳಗಿನ ರಾಜ್ಯದಲ್ಲಿ ಸ್ಥಾಪಿಸಲಾಯಿತು  
 (1) ಮೇಘಾಲಯ  
 (2) ಮಿಜೋರಾಂ  
 (3) ಮಣಿಪುರ  
 (4) ನಾಗಾಲ್ಯಾಂಡ್
13. 2022 ರಲ್ಲಿ ನಡೆದ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜಯಿಸಿದವರೆಂದರೆ  
 (1) ಎಲೆನಾ ರೆಬಕಿನ್  
 (2) ಓನ್ಸ್‌ಜೇಬುರ್  
 (3) ಮರಿಯಾ ಸಕಾರಿ  
 (4) ಸಿರೇನಾ ವಿಲಿಯಮ್ಸ್
14. 2022 ರ ಮೇನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ ಮಿಂಟನ್ ಪಂದ್ಯದ ಪುರುಷರ ಅಂತಿಮ ಪಂದ್ಯದಲ್ಲಿ ಭಾರತವು ಈ ಕೆಳಕಂಡ ರಾಷ್ಟ್ರದ ತಂಡದ ಮೇಲೆ ಜಯಿಸಿತು  
 (1) ಡೆನ್ಮಾರ್ಕ್  
 (2) ಜಪಾನ್  
 (3) ಇಂಡೋನೇಷ್ಯಾ  
 (4) ಮಲೇಷಿಯಾ
15. ಕರ್ನಾಟಕದ ಮೊದಲ ರಾಮ್‌ಸಾರ್ ತಾಣವನ್ನು 2022 ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಗುರುತಿಸಲಾಯಿತು ಮತ್ತು ಇದನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗುನೆಲ ಎಂದು ಘೋಷಿಸಲಾಯಿತು. ಈ ರಾಮ್‌ಸಾರ್ ತಾಣದ ಹೆಸರೇನು ?  
 (1) ಕಡಲುಂಡಿ ಪಕ್ಷಿಧಾಮ  
 (2) ನೆಲಪಟ್ಟು ಪಕ್ಷಿಧಾಮ  
 (3) ರಂಗನತಿಟ್ಟು ಪಕ್ಷಿಧಾಮ  
 (4) ಕಾಂಜಿರಂಕುಲಮ್ ಪಕ್ಷಿಧಾಮ
16. ವಿಶ್ವವನ್ಯಜೀವಿ ದಿನವನ್ನು ಆಚರಿಸುವ ದಿನವೆಂದರೆ  
 (1) 3ನೇ ಮಾರ್ಚ್  
 (2) 13ನೇ ಮಾರ್ಚ್  
 (3) 3ನೇ ಏಪ್ರಿಲ್  
 (4) 13ನೇ ಏಪ್ರಿಲ್
17. ಈ ಕೆಳಗಿನ ರಾಜ್ಯದಲ್ಲಿ ಪದ್ಮಜ ನಾಯ್ಡು ಹಿಮಾಲಯನ್ ಝಾಯಲಾಜಿಕಲ್ ಪಾರ್ಕ್ ಕಂಡುಬರುವುದು  
 (1) ಹಿಮಾಚಲ ಪ್ರದೇಶ  
 (2) ಉತ್ತರಾಖಂಡ  
 (3) ಪಶ್ಚಿಮ ಬಂಗಾಳ  
 (4) ಮೇಘಾಲಯ

9. PM-MITRA parks are related to
- (1) Education
  - (2) Shipbuilding Industry
  - (3) Transport and Communication
  - (4) Textile Industry
10. The scheme related to encourage participation of Girls in Technical Education is
- (1) NISHTHA
  - (2) PRAGATI
  - (3) POSHAN
  - (4) BHOOMI RASHI
11. The 44<sup>th</sup> Chess Olympiad was conducted at
- (1) Mahabaleshwar
  - (2) Minicoy
  - (3) Malanjkhanda
  - (4) Mahabalipuram
12. The first National Sports University (Central University) has been established in the state of
- (1) Meghalaya
  - (2) Mizoram
  - (3) Manipur
  - (4) Nagaland
13. The Wimbledon Women's Singles Final in the year 2022 was won by
- (1) Elena Rybakina
  - (2) Ons Jabeur
  - (3) Maria Sakkari
  - (4) Serena Williams
14. India's Men's Badminton team won the Thomas Cup which was held in May 2022 by defeating the team of
- (1) Denmark
  - (2) Japan
  - (3) Indonesia
  - (4) Malaysia
15. Karnataka got its first Ramsar Site in Mandya district in 2022 and was declared a wetland of international importance. The name of the Ramsar Site is
- (1) Kadalundi Bird Sanctuary
  - (2) Nelapattu Bird Sanctuary
  - (3) Ranganathittu Bird Sanctuary
  - (4) Kanjirankulam Bird Sanctuary
16. World Wildlife Day is celebrated on
- (1) 3<sup>rd</sup> March
  - (2) 13<sup>th</sup> March
  - (3) 3<sup>rd</sup> April
  - (4) 13<sup>th</sup> April
17. The Padmaja Naidu Himalayan Zoological Park is found in the State of
- (1) Himachal Pradesh
  - (2) Uttarakhand
  - (3) West Bengal
  - (4) Meghalaya

18. 2021 ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರೆಂದರೆ

- (1) ಡೇವಿಡ್ ಜೂಲಿಯಸ್ ಮತ್ತು ಆರ್‌ಡೆಮ್ ಪಟಪೋಶಿಯನ್
- (2) ಮರಿಯ ರೆಸಾ ಮತ್ತು ಡೆಮಿ ಆಂಡ್ರಿಯಾವಿಚ್ ಮುರಟಾವ್
- (3) ಡೇವಿಡ್ ಕಾರ್ಡ್‌ಫ್, ಜೋಶಾ ಡಿ ಆಂಗ್ರಿಸ್ಟ್ ಮತ್ತು ಗಿಡೋ ಡಬ್ಲ್ಯೂ ಇಂಬಾನ್ಸ್
- (4) ಬೆಂಜಾಮಿನ್ ಲಿಸ್ಟ್ ಮತ್ತು ಡೇವಿಡ್ ಡಬ್ಲ್ಯೂ ಸಿ ಮ್ಯಾಕ್ ಮಿಲನ್

19. 2021 ರಲ್ಲಿ ಗಣಿತ ವಿಜ್ಞಾನದಲ್ಲಿ ಶಾಂತಿಸ್ವರೂಪ್ ಬಟ್ನಾಗರ್ ಪ್ರಶಸ್ತಿಯನ್ನು ಪಡೆದವರೆಂದರೆ

- (1) ಡಾ ಅನೀಶ್ ಘೋಷ್ ಮತ್ತು ಡಾ ಸಾಕೇತ್ ಸೌರಭ್
- (2) ಸಂದೀಪ್ ವರ್ಮಾ ಮತ್ತು ಡಾ ಕನಕ್ ಸಹ
- (3) ಜ್ಯೋತಿರಂಜನ್ ಶ್ರೀಚಂದನ್ ರೇ ಮತ್ತು ಪ್ರೋ ಟಿ ಗೋವಿಂದರಾಜು
- (4) ವಿದಿತ ಅಶೋಕ್ ವೈದ್ಯ ಮತ್ತು ಡಾ ರೋಹಿತ್ ಶ್ರೀವಾಸ್ತವ

20. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕರಡು ಸಮಿತಿಯ ಅಧ್ಯಕ್ಷರೆಂದರೆ

- (1) ಕೆ ಕಸ್ತೂರಿರಂಗನ್
- (2) ಮಹೇಶ್ ಚಂದ್ರ ಪಂತ್
- (3) ಗೋವಿಂದ ಪ್ರಸಾದ್ ಶರ್ಮಾ
- (4) ಟಿ ವಿ ಕಟ್ಟಿಮನಿ

21. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

ಜಲಪಾತಗಳು ನದಿಗಳು

- A. ಹುಂಡ್ರು ಜಲಪಾತಗಳು - ಬುಧ್‌ಬಲೆಂಗಾ
- B. ಬರೆಹಿಪಾನಿ ಜಲಪಾತಗಳು - ಸುಭರ್ಣರೇಖ
- C. ಜೋಗ ಜಲಪಾತಗಳು - ಶರಾವತಿ
- D. ಬರ್ಕಾನ ಜಲಪಾತಗಳು - ಸೀತ

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

- (1) ಒಂದು ಜೋಡಿ ಮಾತ್ರ
- (2) ಎರಡು ಜೋಡಿಗಳು ಮಾತ್ರ
- (3) ಮೂರು ಜೋಡಿಗಳು ಮಾತ್ರ
- (4) ಎಲ್ಲಾನಾಲ್ಕು ಜೋಡಿಗಳು

22. ಕೆಳಗಿನ ಯಾವ ಒಂದು ಒಂದು ಭೂ ಉಷ್ಣ ವಿದ್ಯುತ್ ಸ್ಥಾವರವಾಗಿದೆ.

- (1) ಕೋರ್‌ಬಾ
- (2) ನಾಥ್‌ಪ ರ್ನಾಕ್ರಿ
- (3) ಯುಕಿಯಿ
- (4) ಮಣಿಕರಣ್

23. ಕಾಂಡ್ಲಾಸಮುದ್ರ ಬಂದರಿಗೆ ಸಂಬಂಧಿಸಿರುವ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

- A. ಕಾಂಡ್ಲಾಸಮುದ್ರ ಬಂದರು ಗುಜರಾತ್ ನಲ್ಲಿದೆ.
- B. ಇದು ಒಂದು ಉಬ್ಬರವಿಳಿತದ ಬಂದರಾಗಿದೆ.
- C. ಇದನ್ನು ಸ್ವತಂತ್ರ ಪೂರ್ವದಲ್ಲಿ ಅಭಿವೃದ್ಧಿಸಲಾಗಿದೆ.

ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?

- (1) A ಮತ್ತು B ಮಾತ್ರ
- (2) B ಮತ್ತು C ಮಾತ್ರ
- (3) A ಮತ್ತು C ಮಾತ್ರ
- (4) A, B ಮತ್ತು C

18. The Nobel Prize Laureates in Chemistry during 2021 were

- (1) David Julius and Ardem Patapoutian
- (2) Maria Ressa and Dmitry Andreyevich Muratov
- (3) David Card, Joshua D. Angrist and Guido W. Imbens
- (4) Benjamin List and David W.C. MacMillan

19. Shanti Swarup Bhatnagar Award for Mathematical Sciences in the year 2021 has been conferred to

- (1) Dr. Anish Ghosh and Dr. Saket Saurabh
- (2) Sandeep Verma and Dr. Kanak Saha
- (3) Jyotiranjana Srichandan Ray and Prof. T. Govindaraju
- (4) Vidita Ashok Vaidya and Dr. Rohit Srivastava

20. The chairperson of Drafting Committee of National Education Policy 2020 was

- (1) K. Kasturirangan
- (2) Mahesh Chandra Pant
- (3) Govind Prasad Sharma
- (4) T.V. Kattimani

21. Consider the following pairs :

- | <i>Waterfalls</i>   | <i>River</i>   |
|---------------------|----------------|
| A. Hundru falls     | – Budhabalanga |
| B. Barehipani falls | – Subarnrekha  |
| C. Jog falls        | – Sharavati    |
| D. Barkana falls    | – Sita         |

How many pairs given above are correctly matched ?

- (1) Only one pair
- (2) Only two pairs
- (3) Only three pairs
- (4) All four pairs

22. Which one of the following is a Geothermal Power Plant ? -

- (1) Korba
- (2) Nathpa Jhakri
- (3) Ukai
- (4) Manikaran

23. With reference to Kandla sea port, consider the following statements :

- A. Kandla sea port is located in Gujarat.
- B. It is a tidal port.
- C. It was developed in the pre-independence period.

Which of the above statements are correct ?

- (1) Only A and B
- (2) Only B and C
- (3) Only A and C
- (4) A, B and C

24. ಕೆಳಗಿನ ಯಾವುದು ಜಪಾನ್‌ನ ದೊಡ್ಡದಾದ ದ್ವೀಪವಾಗಿದೆ ?

- (1) ಹೋನ್ಸು
- (2) ಹೋಕ್ಕಾಯ್ಡಾ
- (3) ಕ್ಯೂಸ್
- (4) ಸಿಕೂಕೆ

25. ಕೆಳಗಿನ ಜೋಡಿಗಳನ್ನು ಪರಿಗಣಿಸಿ :

ನದಿಗಳ ಪಕ್ಕದಲ್ಲಿರುವ ನದಿಗಳು  
ನಗರಗಳು

- |                     |   |        |
|---------------------|---|--------|
| A. ಪ್ಯಾರೀಸ್         | - | ಸಿಯಾನ್ |
| B. ಬರ್ಲಿನ್          | - | ಸ್ಟ್ರೀ |
| C. ವಾಷಿಂಗ್ಟನ್ ಡಿ ಸಿ | - | ಪೋಟಾಮೇ |
| D. ಗ್ಯಾಸ್ಕೋ         | - | ಕ್ಲೈಡ್ |

ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ ?

- (1) ಒಂದು ಜೋಡಿ ಮಾತ್ರ
- (2) ಎರಡು ಜೋಡಿಗಳು ಮಾತ್ರ
- (3) ಮೂರು ಜೋಡಿಗಳು ಮಾತ್ರ
- (4) ಎಲ್ಲಾ ನಾಲ್ಕು ಜೋಡಿಗಳು

26. 2020 - 21 ವಿತ್ತೀಯ ಕೊರತೆಯು ಒಟ್ಟು ದೇಶೀಯ ಉತ್ಪನ್ನದ ಶೇ \_\_\_\_\_ ರಷ್ಟು

- (1) 9.3%
- (2) 10%
- (3) 6.8%
- (4) ಮೇಲಿನ ಯಾವುದೂ ಅಲ್ಲ

27. ಸೈಮನ್ ಕುಜೆಟ್ಸ್ ಊಹೆಯ ಪ್ರಕಾರ ತೀವ್ರ ಬೆಳವಣಿಗೆಯ ಅವಧಿಯಲ್ಲಿ ಅಸಮಾನತೆಗಳು

- (1) ಏರುತ್ತದೆ
- (2) ಇಳಿಯುತ್ತದೆ
- (3) ಸ್ಥಗಿತಗೊಳ್ಳುತ್ತದೆ
- (4) ಹಣದುಬ್ಬರ

28. ಕೆಳಗಿನ ಯಾವ ರಾಜ್ಯಕ್ಕೆ ನೀತಿ ಆಯೋಗ ಎಸ್ ಡಿ ಜಿ ವರದಿ 2020 - 21, ಮೊದಲನೇ ಸ್ಥಾನ ನೀಡಿದೆ.

- (1) ಹಿಮಾಚಲ ಪ್ರದೇಶ
- (2) ಬಿಹಾರ
- (3) ಕರ್ನಾಟಕ
- (4) ಕೇರಳ

29. ಭಾರತದ ಮೇಲೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ

- (1) ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ವೆಚ್ಚ ದೂಡಿಕೆಯ ಹಣದುಬ್ಬರ
- (2) ಭಾರತದ ಖಾದ್ಯ ತೈಲ ಮಾರುಕಟ್ಟೆಯಲ್ಲಿ ತೊಂದರೆ
- (3) (1) ಮತ್ತು (2) ಎರಡೂ
- (4) ಮೇಲಿನ ಯಾವುದೂ ಅಲ್ಲ



24. Which one of the following is the largest island of Japan ?

- (1) Honshu
- (2) Hokkaido
- (3) Kyushu
- (4) Shikoku

Consider the following pairs :

<i>Cities situated along riverside</i>	<i>Rivers</i>
A. Paris	- Seine
B. Berlin	- Spree
C. Washington D.C.	- Potamac
D. Glasgow	- Clyde

How many pairs given above are correctly matched ?

- (1) Only one pair
- (2) Only two pairs
- (3) Only three pairs
- (4) Only four pairs

26. The Fiscal Deficit in 2020 - 21 budget was \_\_\_\_\_ percentage of GDP.

- (1) 9.3%
- (2) 10%
- (3) 6.8%
- (4) None of the above

27. Simon Kuznets Hypothesis points out that inequalities tends to \_\_\_\_\_ during the period of rapid growth.

- (1) rise
- (2) decline
- (3) be stagnant
- (4) cause inflation

28. Which of the following States is ranked 1<sup>st</sup> by the NITI Aayog SDG report 2020 - 21 ?

- (1) Himachala Pradesh
- (2) Bihar
- (3) Karnataka
- (4) Kerala

29. The impact of Russia and Ukraine war on India is

- (1) Cost push inflation due to increased crude oil prices
- (2) Disruption of Indian edible oil market
- (3) Both (1) and (2)
- (4) None of the above

30. ಕಷ್ಟಕಾಲದಲ್ಲಿ ಒಳ್ಳೆಯ "ಅರ್ಥಶಾಸ್ತ್ರದ ಲೇಖಕರು"

- (1) ಎ ಕೆ ಸೇನ್ ಹಾಗೂ ನಬನೀತ ದೇವ್ ಸೇನ್
- (2) ಅಭಿಜಿತ್ ವಿ ಬ್ಯಾನರ್ಜಿ ಹಾಗೂ ಈಸ್ಟರ್ ಡಪ್ಲೊ
- (3) ಪಿ ವಿ ನರಸಿಂಹ ರಾವ್ ಹಾಗೂ ಮನ್ ಮೋಹನ್ ಸಿಂಗ್
- (4) ಮೊಂಟಿಕ್ ಸಿಂಗ್ ಅಹುವಾಲಿಯಾ ಹಾಗೂ ಸಿ ರಂಗರಾಜನ್

31. \_\_\_\_\_ ಗಳು ಇಳಿಮುಖವಾಗಿದ್ದು ಮೂಲಸ್ಥಾನಕ್ಕೆ ಬಾಹ್ಯ ಗೋಲಾಕಾರವಾಗಿರುತ್ತವೆ.

- (1) ಸ್ಥಿರ ವೆಚ್ಚ ರೇಖೆಗಳು
- (2) ಔದಾಸೀನ್ಯ ವಕ್ರರೇಖೆಗಳು
- (3) ಆದಾಯ ರೇಖೆಗಳು
- (4) ಪೂರೈಕೆ ರೇಖೆಗಳು

32. ಕೆಟ್ಟ ಹಣವು ಒಳ್ಳೆಯ ಹಣವನ್ನು ಚಲಾವಣೆಯಿಂದ ಹೊರಹಾಕುತ್ತದೆ ಎಂಬುದು.

- (1) ಗ್ರೆಷಮ್‌ರ ನಿಯಮ
- (2) ಗಿಫನ್ನರ ನಿಯಮ
- (3) ವೆಬ್ಸ್ಟರ್‌ರ ನಿಯಮ
- (4) ಪಿಗುರ ನಿಯಮ

33. ಕಾರ್ಮಿಕರ ಕೂಲಿಯನ್ನು ಇವುಗಳಲ್ಲಿ ಕಂಡುಬರುವ ಬದಲಾವಣೆಗೆ ಅನುಗುಣವಾಗಿ ಹೊಂದಿಸಲಾಗುತ್ತದೆ ?

- (1) ಸಗಟು ಬೆಲೆ ಸೂಚ್ಯಂಕ
- (2) ಉತ್ಪಾದನಾ ಸೂಚ್ಯಂಕ
- (3) ಜೀವನ ವೆಚ್ಚ ಸೂಚ್ಯಂಕ
- (4) ಚಿಲ್ಲರೆ ಬೆಲೆ ಸೂಚ್ಯಂಕ

34. 1934 ರ ಭಾರತೀಯ ರಿಸರ್ವ್ ಬ್ಯಾಂಕ್ ಕಾ ಪ್ರಕಾರ ಭಾರತದ ವಾಣಿಜ್ಯ ಬ್ಯಾಂಕುಗಳನ್ನು ವಿಂಗಡಿಸಲಾಗಿದೆ.

- (1) ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್
- (2) ಶೆಡ್ಯೂಲ್ಡ್ ಮತ್ತು ನಾನ್ ಶೆಡ್ಯೂಲ್ಡ್ ಬ್ಯಾಂಕ್
- (3) ನಗರ ಮತ್ತು ಗ್ರಾಮೀಣ ಬ್ಯಾಂಕ್
- (4) ಸಂಘಟಿತ ಮತ್ತು ಅಸಂಘಟಿತ ಬ್ಯಾಂಕ್

35. ಈ ಕೆಳಗಿನ ಯಾವ ಕಾಯಿದೆಯು ಕರ್ನಾಟಕದಲ್ಲಿ ಸೌಹಾರ್ದ ಸಹಕಾರಿ ಆಂದೋಲನಕ್ಕೆ ಭದ್ರಬುನಾದಿಯನ್ನು ಹಾಕಿಕೊಟ್ಟಿದೆ ಹಾಗೂ ಅದನ್ನು ಮತ್ತಷ್ಟು ಸದೃಢಗೊಳಿಸಲು ನೆರವಾಗಿದೆ.

- (1) ಕರ್ನಾಟಕ ಸೌಹಾರ್ದ ಸಹಕಾರಿ ಕಾಯಿದೆ, 1987
- (2) ಕರ್ನಾಟಕ ಸೌಹಾರ್ದ ಸಹಕಾರಿ ಕಾಯಿದೆ, 1997
- (3) ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯಿದೆ, 1959
- (4) ಸಹಕಾರ ಸಂಘಗಳ ಕಾಯಿದೆ, 1912

30. The authors of "Good Economics for Hard Times" are

- (1) A.K. Sen and Nabanita Dev Sen
- (2) Abhijit V. Banerjee and Esther Duflo
- (3) P.V. Narasimha Rao and Manmohan Singh
- (4) Montek Singh Ahuwalia and C. Rangararan

31. \_\_\_\_\_ are downward sloping and convex to the origin.

- (1) Fixed cost curves
- (2) Indifference curves
- (3) Revenue curves
- (4) Supply curves

32. "Bad money drives out good money from circulation" is called

- (1) Gresham's Law
- (2) Giffen's Law
- (3) Veblen's Law
- (4) Pigou's Law

33. The wages of the workers are adjusted in accordance with the changes which occur in

- (1) Wholesale price index number
- (2) Production index number
- (3) Cost of living index number
- (4) Retail price index number

34. According to RBI Act of 1934, Commercial Banks were divided in India as

- (1) Public and Private Banks
- (2) Scheduled and Non-Scheduled Banks
- (3) Urban and Rural Banks
- (4) Organised and Unorganised Banks

35. Which of the following Act laid a strong foundation for the Cooperative Movement in Karnataka and further supported to strengthen it?

- (1) The Karnataka Souharda Sahakari Act, 1987
- (2) The Karnataka Souharda Sahakari Act, 1997
- (3) The Karnataka State Cooperative Societies Act, 1959
- (4) The Co-operative Societies Act, 1912

36. ಕರ್ನಾಟಕ ರಾಜ್ಯದ ಜೈವಿಕ ವೈವಿಧ್ಯ ಮಂಡಳಿಯು ಈ ಕೆಳಕಂಡ ಯಾವ ಇಲಾಖೆಯ ಭಾಗವಾಗಿದೆ

- (1) ಕೃಷಿ ಮತ್ತು ತೋಟಗಾರಿಕೆ
- (2) ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ
- (3) ಜೈವಿಕ ತಂತ್ರಜ್ಞಾನ
- (4) ಪಶುಸಂಗೋಪನೆ

37. ವರದಕ್ಷಿಣೆ ನಿಷೇಧ ಅಧಿಕಾರಿಯನ್ನು ಯಾರು ನೇಮಕ ಮಾಡುತ್ತಾರೆ ?

- (1) ಕೇಂದ್ರ ಸರ್ಕಾರ
- (2) ರಾಜ್ಯ ಸರ್ಕಾರ
- (3) ನ್ಯಾಯಾಲಯ
- (4) ಪೊಲೀಸ್ ಆಯುಕ್ತರು

38. ಭಾರತದಲ್ಲಿ ಮೊದಲ ಇ-ವೆಸ್ಟ್ ಇಕೋ ಪಾರ್ಕ್ ಅನ್ನು \_\_\_\_\_ ನಲ್ಲಿ ನಿರ್ಮಿಸಲಾಗುತ್ತದೆ.

- (1) ಬೆಂಗಳೂರು
- (2) ದೆಹಲಿ
- (3) ಕಾಶಿ
- (4) ಪೂಣೆ

39. "CAWACH" ಎಂದರೆ

- (1) ಸೆಂಟರ್ ಫಾರ್ ಆಗ್ಯುಮೆಂಟಿಂಗ್ ವಾರ್ ವಿಥ್ ಕೋವಿಡ್-19 ಹೆಲ್ತ್ ಕೆಸಿಸ್
- (2) ಕಾಮನ್ ಅಗ್ರಿಮೆಂಟ್ ವಿಥ್ ಆರ್ಮ್ಡ್ ಕಂಟ್ರೋಲ್ ಹೆಲ್ತ್
- (3) ಸಿವಿಲ್ ಎವಿಯೇಷನ್ ವಿಂಗ್ ಅಂಡ್ ಕಾಮನ್ ಹೆಲ್ತ್ ಲೈನ್
- (4) ಚಿಲ್ಡ್ರನ್ ಅಂಡ್ ವುಮೆನ್ ಅವೆರ್ನೆಸ್ ಕ್ಯಾಂಪೈನ್ ಹೆಲ್ಪ್ ಲೈನ್

40. 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರದಿಂದ ರಾಜ್ಯಗಳಿಗೆ (ವರ್ಟಿಕಲ್ ಡೆವಲಪ್‌ಮೆಂಟ್) ತೆರಿಗೆಗಳ ಹಂಚಿಕೆಯ ಶೇಕಡಾವಾರು ಎಷ್ಟು?

- (1) 39%
- (2) 50%
- (3) 41%
- (4) 46%

41. 73ನೇ ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಗಳು ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಈ ಕೆಳಗಿನ ಯಾವ ಚುನಾವಣೆಗೆ ಮೀಸಲಿಡಿಸಿದೆ ?

- (1) ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್ತು
- (2) ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ಗಳು
- (3) (1) ಮತ್ತು (2) ಎರಡೂ
- (4) ಮೇಲಿನ ಯಾವುದೂ ಅಲ್ಲ

42. ಕೆಳಗಿನ ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅನುಚ್ಛೇದ 21ರ ಅಡಿಯಲ್ಲಿ ಬದುಕುವ ಹಕ್ಕು ಸಾಯುವ ಹಕ್ಕನ್ನು ಒಳಗೊಂಡಿಲ್ಲ ಎಂದು ಹೇಳಿದೆ

- (1) ಪಿ ರತಿನಾಮ್ v. ಯೂನಿಯನ್ ಆಫ್ ಇಂಡಿಯಾ
- (2) ಗ್ಯಾನ್‌ಕೌರ್ v. ಪಂಜಾಬ ರಾಜ್ಯ
- (3) ಸುನಿಲ ಬಾತ್ರಾ v. ಡೆಲ್ಲಿ ಅಡ್ಮಿನಿಸ್ಟ್ರೇಷನ್
- (4) ಓಲ್ಲಾ ಟೆಲ್ವಿಸ್ ಮತ್ತು ಇತರರು v. ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಇತರರು

36. Karnataka State Biodiversity Board comes under the department of
- (1) Agriculture and Horticulture
  - (2) Forestry, Ecology and Environment
  - (3) Bio-technology
  - (4) Animal Husbandry
37. Who shall appoint Dowry Prohibition Officers ?
- (1) Central Government
  - (2) State Government
  - (3) Court
  - (4) Commissioner of Police
38. First E-Waste Eco Park in India is to be built in \_\_\_\_\_.
- (1) Bengaluru
  - (2) Delhi
  - (3) Kashi
  - (4) Pune
39. "CAWACH" stands for
- (1) Centre for Augmenting War with Covid-19 Health Crisis
  - (2) Common Agreement with Armed Control Help
  - (3) Civil Aviation Wing and Common Helpline
  - (4) Children's and Women Awareness Campaign Helpline
40. According to the 15<sup>th</sup> Finance Commission recommendation, what is the percentage of devolution of taxes from the Union to the States (Vertical Devolution) ?
- (1) 39%
  - (2) 50%
  - (3) 41%
  - (4) 46%
41. 73<sup>rd</sup> and 74<sup>th</sup> amendments to the Indian Constitution provided for reservation of one-third of the seats for women in elections to
- (1) Gram Panchayats and Zilla Parishads
  - (2) Municipalities and Municipal Corporations
  - (3) Both (1) and (2)
  - (4) None of the above
42. In which of the following case did the Supreme Court observe that the 'Right to Life' under Article 21 does not include the Right to Die ?
- (1) P. Rathinam v. Union of India
  - (2) Gian Kaur v. State of Punjab
  - (3) Sunil Batra v. Delhi Administration
  - (4) Olga Tellis and others v. Bombay Municipal Corporation and others

43. ಪಟ್ಟಿ I ಮತ್ತು ಪಟ್ಟಿ II ನ್ನು ಹೊಂದಾಣಿಸಿ ಜೋಡಿಸಿ :

- |               |                        |
|---------------|------------------------|
| ಪಟ್ಟಿ I       | ಪಟ್ಟಿ II               |
| A. 243 A ವಿಧಿ | I. ಪಂಚಾಯ್ತಿಗಳ ರಚನೆ     |
| B. 243 B ವಿಧಿ | II. ಗ್ರಾಮ ಸಭೆ          |
| C. 243 C ವಿಧಿ | III. ಸ್ಥಾನ ಮೀಸಲಾತಿ     |
| D. 243 D ವಿಧಿ | IV. ಪಂಚಾಯ್ತಿಗಳ ಅಂಗರಚನೆ |

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

- |     |     |     |     |     |
|-----|-----|-----|-----|-----|
|     | A   | B   | C   | D   |
| (1) | I   | II  | III | IV  |
| (2) | II  | I   | IV  | III |
| (3) | IV  | III | II  | I   |
| (4) | III | I   | II  | IV  |

44. ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರವು (CCPA) ತಪ್ಪು ದಾರಿಗಳೆಂದು ಜಾಹಿರಾತುಗಳಿಗಾಗಿ ಅದರ 2022 ರ ನಿರ್ವೇಶನಗಳ ಪ್ರಕಾರ ತಯಾರಿಕೆಗೆ, ಜಾಹಿರಾತುದಾರರಿಗೆ ಹಾಗೂ ಅನುಮೋದಿಸುವವರಿಗೆ \_\_\_\_\_ ದಂಡವನ್ನು ವಿಧಿಸಬಹುದು.

- (1) ₹ 2 - 4 ಲಕ್ಷಗಳು
- (2) ₹ 5 - 10 ಲಕ್ಷಗಳು
- (3) ₹ 10 - 50 ಲಕ್ಷಗಳು
- (4) ₹ 10 - 15 ಲಕ್ಷಗಳು

45. ಕೆಳಗಿನವುಗಳಲ್ಲಿ ಯಾವುದನ್ನು ತಪ್ಪಾಗಿ ಹೊಂದಿಸಲಾಗಿದೆ

- (1) ಸೇವಾ ಆಯೋಗ - ಭಾರತ ಸರ್ಕಾರ ಕಾಯಿದೆ 1935
- (2) ರಾಷ್ಟ್ರಪತಿಯವರ ಆಯ್ಕೆ ವಿಧಾನ - ಐರಿಷ್ ಸಂವಿಧಾನ
- (3) ಮೇಲ್ಮನೆ (ರಾಜ್ಯ ಸಭೆ) ಸದಸ್ಯರ ಆಯ್ಕೆ - ದಕ್ಷಿಣ ಆಫ್ರಿಕಾದ ಸಂವಿಧಾನ
- (4) ವ್ಯಾಪಾರದ ಸ್ವಾತಂತ್ರ್ಯ - ಕೆನಡಾದ ಸಂವಿಧಾನ

ಸೂಚನೆಗಳು: ಕೆಳಗಿನ ಪಟ್ಟಿಯಲ್ಲಿ ಕೊಟ್ಟಿರುವ ದತ್ತಾಂಶವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಹಾಗೂ ಕೆಳಗೆ ಕೊಟ್ಟಿರುವ 46 - 47 ಪ್ರಶ್ನೆಗಳನ್ನು ಉತ್ತರಿಸಿ :

ಗೋಧಿ ಉತ್ಪಾದನೆ (ಲಕ್ಷ ಟನ್‌ಗಳಲ್ಲಿ)

ರಾಜ್ಯಗಳು	2016	2017	2018	2019	2020
A	9.0	10.7	8.9	11.6	8.4
B	14.5	16.3	16.2	16.4	16.8
C	14.9	15.7	16.8	16.9	17.8
D	7.6	8.4	7.4	7.9	8.6
E	21.0	22.6	23.2	22.2	23.9

46. 2018 ರಲ್ಲಿ ಯಾವ ರಾಜ್ಯದ ಉತ್ಪಾದನೆ, ಈ ಎಲ್ಲಾ ಐದು ರಾಜ್ಯಗಳ ಒಟ್ಟು ಉತ್ಪಾದನೆಯ ಒಂದನೇ ಎಂಟು ಭಾಗದ ಸಮೀಪವಿತ್ತು ?

- (1) A
- (2) B
- (3) C
- (4) D

47. ಯಾವ ರಾಜ್ಯದಲ್ಲಿ ಗೋಧಿಯ ಉತ್ಪಾದನೆ 2016 ರಿಂದ 2020 ವರಿಗೆ ನಿರಂತರ ಹೆಚ್ಚುತ್ತಾ ಹೋಗಿದೆ ?

- (1) A
- (2) B
- (3) C
- (4) D

48. ನ್ಯಾಟೋ ಪ್ರಧಾನ ಕಚೇರಿ ಎಲ್ಲಿದೆ ?

- (1) ನ್ಯೂಯಾರ್ಕ್
- (2) ಬ್ರಸೆಲ್ಸ್
- (3) ಜಿನೀವಾ
- (4) ವಿಯೆನ್ನಾ

43. Match List I with List II :

List I	List II
A. Article 243 A	I. Formation of Panchayats
B. Article 243 B	II. Grama Sabha
C. Article 243 C	III. Seat Reservation
D. Article 243 D	IV. Composition of Panchayat

Choose the correct answer from the options below :

	A	B	C	D
(1)	I	II	III	IV
(2)	II	I	IV	III
(3)	IV	III	II	I
(4)	III	I	II	IV

44. Central Consumer Protection Authority (CCPA) can impose penalty of \_\_\_\_\_ on manufacturers, advertisers and endorsers for any misleading advertisements under its new guidelines of 2022.

- (1) ₹ 2 – 4 lakhs
- (2) ₹ 5 – 10 lakhs
- (3) ₹ 10 – 50 lakhs
- (4) ₹ 10 – 15 lakhs

45. Which of the following has been wrongly matched ?

- (1) Public Service Commissions – Government of India Act 1935
- (2) Method of election of the President – Irish Constitution
- (3) Election of the members of the Upper House (Rajya Sabha) – South African Constitution
- (4) Freedom of trade – Canadian Constitution

**Directions :** Study the data given in the following table carefully and answer the questions 46 – 47 given below it :

**Wheat Production (in lakh tonnes)**

States	2016	2017	2018	2019	2020
A	9.0	10.7	8.9	11.6	8.4
B	14.5	16.3	16.2	16.4	16.8
C	14.9	15.7	16.8	16.9	17.8
D	7.6	8.4	7.4	7.9	8.6
E	21.0	22.6	23.2	22.2	23.9

46. In 2018, which state contributed close to one-eighth of the total production of all the five states ?

- (1) A
- (2) B
- (3) C
- (4) D

47. In which state did the production of wheat increase continuously from 2016 to 2020 ?

- (1) A
- (2) B
- (3) C
- (4) D

48. Where is the NATO headquarter situated ?

- (1) New York
- (2) Brussels
- (3) Geneva
- (4) Vienna

49. ಹೀರಿಕೊಳ್ಳುವ ವಿಧಾನ ಎಂದರೇನು ?
- (1) ಜನರು ಉತ್ಪಾದಿಸುವುದಕ್ಕಿಂತ ಹೆಚ್ಚು ಅನುಭೋಗಿಸುವುದು
  - (2) ಜನರು ಉತ್ಪಾದಿಸುವುದಕ್ಕಿಂತ ಕಡಿಮೆ ಅನುಭೋಗಿಸುವುದು
  - (3) ಹೀರಿಕೊಳ್ಳುವ ವಿಧಾನದಲ್ಲಿ ಗ್ರಾಹಕರಿಗೆ ಯಾವುದೇ ಪಾತ್ರವಿಲ್ಲ
  - (4) ಈ ಪರಿಸ್ಥಿತಿಯಲ್ಲಿ ಸರ್ಕಾರವು ಕಡಿಮೆ ಖರ್ಚು ಮಾಡುತ್ತದೆ
50. ಎರಡು ಸಂಖ್ಯೆಗಳ ಜ್ಯಾಮಿತೀಯ ಸರಾಸರಿಯು 8 ಮತ್ತು ಅವುಗಳ ಸಂಗತ ಸರಾಸರಿಯು 6.4, ಹಾಗಿದ್ದಾಗ ಆ ಎರಡು ಸಂಖ್ಯೆಗಳು ಯಾವುವು ?
- (1) 4, 16
  - (2) 2, 32
  - (3) 8, 8
  - (4) 32, 32
51. ಇಂಡೋ-ಗಂಗಾ ಬಯಲುಗಳಲ್ಲಿ ಚಳಿಗಾಲದ ಮಳೆಗಳು ಕೆಳಗಿನ ಯಾವ ಒಂದರ ಕಾರಣವಾಗಿದೆ ?
- (1) ಚಳಿಗಾಲದ ಮಾನ್ಸೂನ್
  - (2) ಪಶ್ಚಿಮದ ಪಲ್ಲಟಗಳು
  - (3) ಟ್ರೋಪಿಕಲ್ ಸೈಕ್ಲೋನ್ಸ್
  - (4) ನೋರವೇಸ್ಟರ್ಸ್
52. ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸರಾಸರಿ ಅಂಕಗಳು 52. ಇದರಲ್ಲಿ ಅತಿಬುದ್ಧಿವಂತ ವಿದ್ಯಾರ್ಥಿಗಳು 20% ಇದ್ದು ಅವರ ಸರಾಸರಿ ಅಂಕಗಳು 80 ಮತ್ತು ಅತಿ ದಡ್ಡ ವಿದ್ಯಾರ್ಥಿಗಳು 25% ಇದ್ದು ಅವರ ಸರಾಸರಿ ಅಂಕಗಳು 31.8 ಆಗಿವೆ. ಹಾಗಾದರೆ ಉಳಿದ ವಿದ್ಯಾರ್ಥಿಗಳ ಸರಾಸರಿ ಅಂಕಗಳೆಷ್ಟು ?
- (1) 58
  - (2) 62
  - (3) 73
  - (4) 51

53. ರಾಮ ಮತ್ತು ಭೀಮರು ಕ್ರಮವಾಗಿ ₹ 85,000 ಮತ್ತು ₹ 15,000 ಬಂಡವಾಳ ಹೂಡಿ ವ್ಯಾಪಾರ ಆರಂಭಿಸುತ್ತಾರೆ. ಅವರು ಯಾವ ಅನುಪಾತದಲ್ಲಿ ಗಳಿಸಿರುವ ಲಾಭದ ಹಣವನ್ನು ಎರಡು ವರ್ಷಗಳ ನಂತರ ಇಬ್ಬರೂ ಕ್ರಮವಾಗಿ ತೆಗೆದುಕೊಳ್ಳುತ್ತಾರೆ.
- (1) 3 : 4
  - (2) 3 : 5
  - (3) 15 : 23
  - (4) 17 : 3
54. ಎಷ್ಟು ಐದು ಅಂಕಗಳ ಸಂಖ್ಯೆಗಳನ್ನು 30,000 ಮತ್ತು 90,000 ನಡುವೆ ಇರುವಂತೆ 2, 3, 5, 7, 9 ಅಂಕಗಳನ್ನು ಉಪಯೋಗಿಸಿಕೊಂಡು ರಚಿಸಬಹುದು ?
- (1) 24
  - (2) 36
  - (3) 12
  - (4) 72
55. ಒಬ್ಬ ಸರ್ಕಸಿನ ಕಲಾವಿದನು, ನೇರ ಸ್ತಂಭದಿಂದ ಎಳೆದು ನೆಲಕ್ಕೆ ಕಟ್ಟಿರುವ 12 ಮೀ ಉದ್ದದ ಹಗ್ಗದ ಮೇಲೆ ಹತ್ತುತ್ತಿದ್ದಾನೆ; ನೆಲದೊಂದಿಗೆ ಹಗ್ಗದ ನಡುವಿನ ಕೋನವು  $30^\circ$  ಆದರೆ ಸ್ತಂಭದ ಎತ್ತರವನ್ನು ಕಂಡುಹಿಡಿಯಿರಿ.
- (1)  $\sqrt{3}$  ಮೀ
  - (2)  $2\sqrt{3}$  ಮೀ
  - (3)  $4\sqrt{3}$  ಮೀ
  - (4)  $3\sqrt{3}$  ಮೀ



49. What is Absorption Approach ?

- (1) People consume more than what they produce
- (2) People consume lower than what they produce
- (3) There is no role for the consumers in the absorption approach
- (4) The Government will be spending less in this situation

50. The geometric mean of two numbers is 8 and their harmonic mean is 6.4. Then the two numbers are

- (1) 4, 16
- (2) 2, 32
- (3) 8, 8
- (4) 32, 32

51. The winter rains in Indo-Gangetic Plains is caused by which one of the following ?

- (1) Winter Monsoon
- (2) Western Disturbances
- (3) Tropical Cyclones
- (4) Nor'westers

52. The average marks of certain students in a class test was 52. The top 20% of them scored an average of 80 marks and bottom 25% scored an average of 31.8 marks. What is the average of the remaining students ?

- (1) 58
- (2) 62
- (3) 73
- (4) 51

53. Rama and Bheema started a business investing ₹ 85,000 and ₹ 15,000 respectively. In what ratio would the profit earned after 2 years be divided between Rama and Bheema ?

- (1) 3 : 4
- (2) 3 : 5
- (3) 15 : 23
- (4) 17 : 3

54. How many five-digit numbers can be formed with the digits 2, 3, 5, 7, 9 which lie between 30,000 and 90,000 ?

- (1) 24
- (2) 36
- (3) 12
- (4) 72

55. A circus artist is climbing a 12 m long rope which is lightly stretched and tied from the top of a pole. Find the height of the pole, if the angle made by the rope with the ground is  $30^\circ$ .

- (1)  $\sqrt{3}$  m
- (2)  $2\sqrt{3}$  m
- (3)  $4\sqrt{3}$  m
- (4)  $3\sqrt{3}$  m

56. '+' ಎಂದರೆ 'x', '-' ಎಂದರೆ '+', 'x' ಎಂದರೆ '-' ಮತ್ತು '+' ಎಂದರೆ '+' ಆಗ  $36 - 6 \div 6 \times 4 + 3$

- (1) 0
- (2) 3
- (3) 4
- (4) 2

57. x, y, z ಇವು GP ಯಲ್ಲಿದ್ದರೆ, ಆಗ,  $\frac{1}{1 + \log_{10} x}$ ,

$\frac{1}{1 + \log_{10} y}$  ಮತ್ತು  $\frac{1}{1 + \log_{10} z}$  ಇವು \_\_\_\_\_

ರಲ್ಲಿತ್ತದೆ.

- (1) AP
- (2) GP
- (3) HP
- (4) ಹೇಳಲಾಗದು

58. 300 ಮೀ ಉದ್ದದ ರೈಲು 35 ಕಿ ಮೀ/ಗಂ ವೇಗದಲ್ಲಿ ಮತ್ತು 200 ಮೀ ಉದ್ದದ ರೈಲು 25 ಕಿ ಮೀ/ಗಂ ವೇಗದಲ್ಲಿ ಕ್ರಮವಾಗಿ A ಮತ್ತು B ನಿಲ್ದಾಣಗಳಿಂದ ಪರಸ್ಪರ ಸಮೀಪಿಸುತ್ತವೆ. ಹಾಗಾದರೆ ಅವುಗಳು ಪರಸ್ಪರ ದಾಟುವ ಸಮಯವೇನು ?

- (1) 30 ಸೆಕೆಂಡ್
- (2) 40 ಸೆಕೆಂಡ್
- (3) 50 ಸೆಕೆಂಡ್
- (4) 60 ಸೆಕೆಂಡ್

59. ಜಾಗತೀಕರಣವು ಏನನ್ನು ಸೂಚಿಸುತ್ತದೆ ?

- (1) ಹೆಚ್ಚು ಸಮಗ್ರ ಮತ್ತು ಪರಸ್ಪರ ಅವಲಂಬಿತ ಜಗತ್ತು
- (2) ಪ್ರಪಂಚದಾದ್ಯಂತ ಕಡಿಮೆ ಆದಾಯ
- (3) ಕಡಿಮೆ ವಿದೇಶಿ ವ್ಯಾಪಾರ ಮತ್ತು ಹೂಡಿಕೆ
- (4) ಜಾಗತಿಕ ತಾಪಮಾನ ಮತ್ತು ಅವುಗಳ ಪರಿಣಾಮಗಳು

ಸೂಚನೆಗಳು : ಕೆಳಕಂಡ ಮಾಹಿತಿಯನ್ನು ಓದಿ ಮತ್ತು 60 - 64 ರವರಿಗೆ ಪ್ರಶ್ನೆಗಳಿಗೆ ಉತ್ತರಿಸಿ.

P, T, V, R, M, D, K ಮತ್ತು W ರವರುಗಳು ಮದ್ಯಕ್ಕೆ ಮುಖಮಾಡಿ ವೃತ್ತಾಕಾರದ ಒಂದು ಮೇಜಿನ ಸುತ್ತ ಕುಳಿತುಕೊಂಡಿದ್ದಾರೆ. V ಯು T ನ ಎಡಕ್ಕೆ ಎರಡನೆಯವನಾಗಿದ್ದಾನೆ. T ಯು M ನ ಬಲಕ್ಕೆ ನಾಲ್ಕನೆಯವನಾಗಿದ್ದಾನೆ. D ಮತ್ತು P ಇವರು T ನ ನಂತರದ ಅಕ್ಕಪಕ್ಕದವರಲ್ಲ. D ಯು P ನ ಬಲಕ್ಕೆ ಮೂರನೆಯವನಾಗಿದ್ದಾನೆ. W ಯು P ಯ ನಂತರ ಪಕ್ಕದಲ್ಲಿ P ಯು K ನ ನಂತರದ ಎಡಭಾಗದಲ್ಲಿದ್ದಾನೆ.

60. K ನ ಎಡಭಾಗಕ್ಕೆ ಎರಡನೆಯವರಾಗಿ ಯಾರಿದ್ದಾರೆ ?

- (1) P
- (2) M
- (3) R
- (4) W

61. V ನ ನಂತರದ (ಹತ್ತಿರದ) ಎಡಕ್ಕೆ ಯಾರಿದ್ದಾರೆ ?

- (1) D
- (2) W
- (3) M
- (4) K

56. If '+' means '×', '-' means '÷', '×' means '-' and '÷' means '+' then  $36 - 6 \div 6 \times 4 + 3$  is

- (1) 0
- (2) 3
- (3) 4
- (4) 2

57. If x, y, z are in GP then  $\frac{1}{1 + \log_{10} x}$ ,

$\frac{1}{1 + \log_{10} y}$  and  $\frac{1}{1 + \log_{10} z}$  will be in

- (1) AP
- (2) GP
- (3) HP
- (4) Cannot be said

58. A 300 m long train with a speed of 35 km/hr and a 200 m long train with a speed of 25 km/hr are approaching each other from two stations A and B respectively. In how much time will they cross each other?

- (1) 30 seconds
- (2) 40 seconds
- (3) 50 seconds
- (4) 60 seconds

59. Globalization refers to :

- (1) A more integrated and interdependent world
- (2) Lower incomes worldwide
- (3) Less foreign trade and investment
- (4) Global warming and their effects

**Directions :** Study the following information and answer the questions from 60 – 64 :

P, T, V, R, M, D, K and W are sitting around a circular table facing the centre. V is second to the left of T. T is fourth to the right of M. D and P are not immediate neighbours of T. D is third to the right of P. W is not an immediate neighbour of P. P is to the immediate left of K.

60. Who is second to the left of K?

- (1) P
- (2) M
- (3) R
- (4) W

61. Who is to the immediate left of V?

- (1) D
- (2) W
- (3) M
- (4) K

62. M ನ ಒಲಭಾಗಕ್ಕೆ ಮೂರನೆಯವರಾಗಿ ಯಾರಿದ್ದಾರೆ ?

- (1) W
- (2) R
- (3) V
- (4) T

63. V ಗೆ ಸಂಬಂಧಿಸಿದಂತೆ R ನ ಸ್ಥಾನವೇನು ?

- (1) ಎಡಕ್ಕೆ ಮೂರನೆಯವನು
- (2) ಬಲಕ್ಕೆ ಐದನೆಯವನು
- (3) ಎಡಕ್ಕೆ ಎರಡನೆಯವನು
- (4) ಮೇಲಿನ ಯಾವುದೂ ಅಲ್ಲ

64. ಕೆಳಗಿನ ನಾಲ್ಕರಲ್ಲಿ ಮೂವರು ಮೇಲ್ಕಂಡ ಕೂರುವ ವ್ಯವಸ್ಥೆಯಲ್ಲಿ ಒಂದೇ ರೀತಿಯಲ್ಲಿದ್ದು ಒಂದು ಗುಂಪು ಮಾಡಿಕೊಳ್ಳುತ್ತಾರೆ. ಈ ಕೆಳಗಿನ ಯಾವುದು ಆ ಗುಂಪಿಗೆ ಸೇರುವುದಿಲ್ಲ ?

- (1) DW
- (2) RD
- (3) TP
- (4) VM

65. ಗಸ್ತು : ಭದ್ರತೆ :: ವಿಮೆ : ?

- (1) ಉಳಿತಾಯ
- (2) ಅಪಾಯ ರಕ್ಷಣೆ
- (3) ಪಾಲಿಸಿ
- (4) ಹಣ

66. ಒಂದು ನಿರ್ದಿಷ್ಟವಾದ ವಾಸಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾದ ಒಂದು ಜಾತಿಯ ಹೆಸರು ?

- (1) ಬಯೋಮ್
- (2) ಇಕೋಟೋಸ್
- (3) ಎಕೋಟೈಪ್
- (4) ನಿಚ್

67. ಕೆಳಗಿನ ಯಾವ ಜೀವಿಯು ಸಂಪೂರ್ಣ ಪಳೆಯುಳಿಕೆ ದಾಖಲೆಯಾಗಿದೆ ?

- (1) ಆಡು
- (2) ಮಾನವ
- (3) ಆನೆ
- (4) ಕುದುರೆ

68. ಘನಾಕೃತಿಯ ಎಪಿಥೀಲಿಯಂಗೇ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪು ?

- (1) ಅದು ಮೂತ್ರಕೋಶದ ನಳಿಕೆಗಳಲ್ಲಿದೆ
- (2) ಬೌಮೈನ್ಸ್, ಕ್ಯಾಪ್ಸೂಲ್‌ನ ರಕ್ತ ಶೋಧಿಸಲು ಕಾರಣವಾಗುತ್ತದೆ
- (3) ಡೈರಾಯ್ಡ್ ಸಂಧಿಯಲ್ಲಿ ಸ್ರವಿಕೆಯ ಕೋಶಗಳನ್ನು ರೂಪಿಸುತ್ತದೆ
- (4) ಸಾಮಾನ್ಯವಾಗಿ ಕೇಂದ್ರಭಾಗದಲ್ಲಿ ನ್ಯೂಕ್ಲಿಯಸ್ ಹೊಂದಿದೆ

69. ಮೈಟೊಕಾಂಡ್ರಿಯಾ ಜೊತೆಗೆ ಸಂಬಂಧಿಸಿದ ಲಕ್ಷಣಕ್ಕೆ ಈ ಕೆಳಗಿನ ಯಾವ ಹೇಳಿಕೆ ಸರಿಯಿದೆ ?

- (1) ಬಾಧಿತ ಸ್ತ್ರೀಯರು ಈ ಲಕ್ಷಣವನ್ನು ಕೇವಲ ಗಂಡು ಮಕ್ಕಳಿಗೆ ವರ್ಗಾಯಿಸುತ್ತಾರೆ
- (2) ಬಾಧಿತ ಹೆಂಗಸರು ಲಕ್ಷಣವನ್ನು ಎಲ್ಲ ಮಕ್ಕಳಿಗೆ ವರ್ಗಾಯಿಸುತ್ತಾರೆ
- (3) ಬಾಧಿತ ಹೆಂಗಸರು ಲಕ್ಷಣವನ್ನು ಕೇವಲ ಹೆಣ್ಣು ಮಕ್ಕಳಿಗೆ ವರ್ಗಾಯಿಸುತ್ತಾರೆ
- (4) ಬಾಧಿತ ಗಂಡಸರು ಲಕ್ಷಣವನ್ನು ಕೇವಲ ಹೆಣ್ಣು ಮಕ್ಕಳಿಗೆ ವರ್ಗಾಯಿಸುತ್ತಾರೆ

70. ಹೇಮಾವತಿ ಎಂಬುದು ಯಾವುದರ ಮಿಶ್ರ ತಳಿ ?

- (1) ಕೋಳಿ
- (2) ಮೀನು
- (3) ಹಸು
- (4) ರೇಷ್ಮೆಹುಳು

62. Who is third to the right of M ?

- (1) W
- (2) R
- (3) V
- (4) T

63. What is R's position with respect to V ?

- (1) Third to the left
- (2) Fifth to the right
- (3) Second to the left
- (4) None of the above

64. Three of the following four are alike in a certain way based on their positions in the above seating arrangements, and so form a group. Which of the following doesn't belong to that group ?

- (1) DW
- (2) RD
- (3) TP
- (4) VM

65. Patrol : Security :: Insurance : ?

- (1) Savings
- (2) Risk cover
- (3) Policy
- (4) Money

66. A species is adapted to specific habitat is called

- (1) Biome
- (2) Ecotone
- (3) Ecotype
- (4) Niche

67. Which living organism has a complete evolutionary fossil record ?

- (1) Goat
- (2) Man
- (3) Elephant
- (4) Horse

68. With reference to cuboidal epithelium, which of the following statements is false ?

- (1) It is located in the tubules of kidney
- (2) Helps in the filtration of blood in Bowman's capsule
- (3) Forms the secretory cells on thyroid
- (4) They usually have a centrally placed nucleus

69. Which of the following statement is true in a mitochondria associated trait ?

- (1) Affected females transmit the trait to only male children
- (2) Affected females transmit the trait to all children
- (3) Affected females transmit the trait to only female children
- (4) Affected males transmit the trait to only female children

70. Hemavathy is a tropical hybrid breed of

- (1) Poultry
- (2) Fish
- (3) Cattle
- (4) Silkworm

71. ಭಾರತದಲ್ಲಿ ನಾಗರಿಕರಿಂದ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ಸ್ (UAVs) ಗಳ ಬಳಕೆಯನ್ನು ನಿಯಂತ್ರಿಸುವ ಇಲಾಖೆ

- (1) ನಾಗರಿಕ ವಿಮಾನಯಾನ ಸಚಿವಾಲಯ
- (2) ನಾಗರಿಕ ವಿಮಾನಯಾನ ನಿರ್ದೇಶನಾಲಯ
- (3) (1) ಮತ್ತು (2) ಎರಡೂ
- (4) ಮೇಲಿನ ಯಾವುದೂ ಅಲ್ಲ

72. ಒಂದು ಅಸ್ಮಾನ್‌ಮಿಕಲ್ ಯೂನಿಟ್ ಒಂದು ಆರ್ಕಸೆಕೆಂಡ್ ಕೋನವನ್ನು ಉಪಟಳಿಸುವ ದೂರ ಎಂದು ವ್ಯಾಖ್ಯಾನಿಸಲ್ಪಡುವ, ಅತಿ ದೊಡ್ಡ ಅಂತರಗಳನ್ನು ಅಳೆಯಲು ಬಳಸುವ ಏಕಮಾನ

- (1) ಲೈಟ್ ಇಯರ್
- (2) ಎಕ್ಸಾಮೀಟರ್
- (3) ಅಸ್ಮಾನ್‌ಮಿಕಲ್ ಯೂನಿಟ್
- (4) ಪಾರ್ಸೆಕ್

73. A200 ರಿಮೋಟ್ಲಿ ಪೈಲೋಟೆಡ್ ಏರ್ ಕ್ರಾಫ್ಟ್ ಸಿಸ್ಟಮ್ (RPAS) ನಲ್ಲಿ ಭಾರತದ ಮೊದಲ ನೋ-ಪರ್ಮಿಷನ್ ನೋ-ಟೇಕ್‌ಆಫ್ (NPNT) ಕಾಂಪ್ಲಿಯಂಟ್ ಡ್ರೋನ್ ಫ್ಲೈಟ್‌ನ್ನು ಕರ್ನಾಟಕದ ತುಮಕೂರಿನಲ್ಲಿ ಸಹಯೋಗದೊಂದಿಗೆ ಯಶಸ್ವಿಯಾಗಿ ಅಭಿವೃದ್ಧಿಮಾಡಿ ಪೂರ್ಣಗೊಳಿಸಿದ ಸಂಸ್ಥೆಗಳು

- (1) ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್
- (2) ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಮತ್ತು ಡೆಸಾಲ್ಟ್-ರಿಲಯನ್ಸ್ ಏರೋಸ್ಪೇಸ್
- (3) ಕ್ವಿಡಿಟ್ ಇನ್‌ನೋವೇಶನ್ ಲ್ಯಾಬ್ಸ್ ಮತ್ತು ಅಸ್ಪೆರಿಯಾ ಏರೋಸ್ಪೇಸ್
- (4) ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್

74. ಪಟ್ಟಿ I ರಲ್ಲಿನ ಮೂಲಭೂತ ಪ್ರಯೋಗವನ್ನು ಮತ್ತು ಪಟ್ಟಿ II ರಲ್ಲಿನ ಅನುಗುಣವಾದ ತೀರ್ಮಾನದೊಂದಿಗೆ ಹೊಂದಿಸಿ ಸರಿಯಾದ ಆಯ್ಕೆಯನ್ನು ಆರಿಸಿ :

ಪಟ್ಟಿ I	ಪಟ್ಟಿ II
A. ಫ್ರಾಂಕ್-ಹೆಟ್ಜ್ ಪ್ರಯೋಗ	I. ಪಾರ್ಟಿಕಲ್ ನೇಚರ್ ಆಫ್ ಲೈಟ್
B. ಪೋಲೋ-ಎಲೆಕ್ಟ್ರಿಕ್ ಎಫೆಕ್ಟ್	II. ಡಿಸ್ಕ್ರಿಟ್ ಎನರ್ಜಿ ಲೆವೆಲ್ಸ್ ಆಫ್ ಆಟಂ
C. ಡೇವಿಸ್-ಜರ್ಮನ್ ರ್ ಪ್ರಯೋಗ	III. ಚಾರ್ಜ್ ಆನ್ ದ ಎಲೆಕ್ಟ್ರಾನ್
D. ಮಿಲಿಕನ್ ಆಯಿಲ್-ಡ್ರಾಪ್ ಪ್ರಯೋಗ	IV. ವೇವ್ ನೇಚರ್ ಆಫ್ ಎಲೆಕ್ಟ್ರಾನ್

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

	A	B	C	D
(1)	I	IV	III	II
(2)	II	IV	III	I
(3)	II	I	IV	III
(4)	IV	III	II	I

75. Covaxin, ನಿಷ್ಕ್ರಿಯಗೊಂಡ ವೈರಸ್ ಆಧಾರಿತ COVID-19 ಲಸಿಕೆಯನ್ನು ಭಾರತ್ ಬಯೋಟೆಕ್ ಯಾರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ

- (1) ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್
- (2) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ
- (3) ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ
- (4) (1) ಮತ್ತು (2) ಎರಡೂ

71. The usage of Unmanned Aerial Vehicles (UAVs) by the civilian in India has been highly regulated by

- (1) Ministry of Civil Aviation
- (2) Directorate General of Civil Aviation
- (3) Both (1) and (2)
- (4) None of the above

72. The unit of length defined as the distance at which 1 au subtends an angle of 1 arc second, used to measure the large distances is known as

- (1) Light year
- (2) Exameter
- (3) Astronomical unit
- (4) Parsec

73. India's first No-Permission No-Takeoff (NPNT) compliant drone flight on the A200 Remotely Piloted Aircraft System (RPAS) has been completed successfully in Tumakuru, Karnataka which was collaborately developed by

- (1) Bharat Electronics and Hindustan Aeronautics
- (2) Tata Advance Systems and Dassault-Reliance Aerospace
- (3) Quidich Innovation Labs and Asteria Aerospace
- (4) Adani Defense and Aerospace

74. Match the fundamental experiment in List I with the corresponding conclusion in List II :

<i>List I</i>	<i>List II</i>
A. Frank – Hertz I. experiment	Particle nature of light
B. Photo-electric effect	II. Discrete energy levels of atom
C. Davisson – Germer experiment	III. Charge on the electron
D. Millikan's oil-drop experiment	IV. Wave nature of electron

Choose the correct answer from the options below :

	A	B	C	D
(1)	I	IV	III	II
(2)	II	IV	III	I
(3)	II	I	IV	III
(4)	IV	III	II	I

75. Covaxin, an inactivated virus-based COVID-19 vaccine was developed by Bharat Biotech in collaboration with

- (1) Indian Council of Medical Research
- (2) National Institute of Virology
- (3) Serum Institute of India
- (4) Both (1) and (2)

76. ದ್ಯುತಿ ಸಂಶ್ಲೇಷಣೆಗೆ ಸೂಕ್ತವಾದ ಬೆಳಕಿನ ತರಂಗಾಂತರಗಳಿಗೆ ಸಂಬಂಧಿಸಿದ ರೋಲಿಂಟ್‌ದ ಗೋಚರ ಪ್ರದೇಶವು 400 nm ಮತ್ತು 700 nm ನಡುವಿನ ವ್ಯಾಪ್ತಿಹೊಂದಿದೆ. ಈ ವ್ಯಾಪ್ತಿಯನ್ನು ಹೀಗೆ ಕರೆಯಲಾಗುತ್ತದೆ.

- (1) ದ್ಯುತಿಸಂಶ್ಲೇಷಣೆಗೆ ನಿಷ್ಕ್ರಿಯ ಪ್ರದೇಶ
- (2) ಅವಗೆಂಪು ವಿಕಿರಣ
- (3) ದ್ಯುತಿಸಂಶ್ಲೇಷಣೆಗೆ ಸಕ್ರಿಯ ಪ್ರದೇಶ
- (4) ನೇರಳಾತೀತ ವಿಕಿರಣ

77. ಜೀವಿಗಳ ನಡುವಿನ ಸಂಬಂಧಕ್ಕೆ ಹೆಚ್ಚು ಒತ್ತು ಕೊಡುವ, ಅದರಲ್ಲಿಯೂ ಅತಿ ಹೆಚ್ಚು ದೂರದ ಸಂಬಂಧ ಹೊಂದಿರುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಜೀವವೈವಿಧ್ಯದ ಮಾಪನ ಇದು

- (1) ಪ್ರಭೇದ ವೈವಿಧ್ಯತೆ
- (2) ವಂಶೀಯ ವೈವಿಧ್ಯತೆ
- (3) ಸ್ಥಳೀಯತೆ
- (4) ಪರಿಸರಾತ್ಮಕ ಜೀವರಾಶಿ

78. ಪಟ್ಟಿ I ಮತ್ತು ಪಟ್ಟಿ IIರ ಹೊಂದಿಸಿ :

	ಪಟ್ಟಿ I	ಪಟ್ಟಿ II
A.	ನಿಷ್	I. ಒಂದು ಪ್ರದೇಶಕ್ಕೆ ಸೀಮಿತವಾದ ಪ್ರಬೇಧದ ಸ್ಥಿತಿ
B.	ಸ್ಥಳೀಯತೆ	II. ಸಮುದಾಯದಲ್ಲಿ ಪ್ರಬೇಧದ ಕಾರ್ಯಾತ್ಮಕ ಪಾತ್ರ
C.	ಭಾರೀವಿನಾಶ	III. ಪ್ರಭೇದದ ಭಾರೀ ಸಂಖ್ಯೆಯ ಜೀವಿಸಂದಣಿಯ ದಿಡೀರ್ ವಿನಾಶ
D.	ಲಯಾನ	IV. ಮಣ್ಣಿನಲ್ಲಿ ಬೇರೂರಿರುವ ಮೇಲೇರುವ ಬಳ್ಳಿ

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

	A	B	C	D
(1)	IV	III	II	I
(2)	I	II	III	IV
(3)	I	III	II	IV
(4)	II	I	III	IV

79. ಪಟ್ಟಿ I ಮತ್ತು ಪಟ್ಟಿ IIರ ಹೊಂದಿಸಿ :

	ಪಟ್ಟಿ I	ಪಟ್ಟಿ II
A.	ಪರಿಸರಾತ್ಮಕ ಪ್ರಭೇದ	I. ಸಂತಾನೋತ್ಪತ್ತಿ ಮಾಡಿ ಫಲವತ್ತಾದ ಸಂತತಿಯನ್ನು ಉತ್ಪಾದಿಸುವುದು ಸಾಧ್ಯವಾಗದಿದ್ದರೆ ಪ್ರತ್ಯೇಕ ಜಾತಿಗಳಾಗಿರುತ್ತದೆ.
B.	ವಿಕಾಸೀಯ ಪ್ರಭೇದ	II. ಪ್ರಭೇದಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಭೌತಿಕ ಅಥವಾ ಅನ್ವಯಿಕ ಲಕ್ಷಣಗಳನ್ನು ಬಳಸಲಾಗುತ್ತದೆ.
C.	ವಂಶೇತಿಹಾಸದ ಪ್ರಭೇದ	III. ವಂಶೇತಿಹಾಸ ಹಾಗೂ ಪೂರ್ವಜನ ವಿಶ್ಲೇಷಣೆಯಿಂದ ಪ್ರಭೇದಗಳ ವ್ಯತ್ಯಾಸ ತಿಳಿಸುವುದು.
D.	ಜೈವಿಕ ಪ್ರಭೇದ	IV. ಪರಿಸರಾತ್ಮಕ ಪಾತ್ರಗಳ ಆಧಾರದ ಮೇಲೆ ವಾಸನೆ ಹಾಗೂ ಪರಿಸರದ ಆಧಾರದ ಮೇಲೆ ಪ್ರಭೇದಗಳ ವ್ಯತ್ಯಾಸ.

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

	A	B	C	D
(1)	IV	III	II	I
(2)	I	II	III	IV
(3)	I	III	II	IV
(4)	I	IV	III	II



76. The visible region of the spectrum, which corresponds to the wavelengths of light that are suitable for photosynthesis, ranges between about 400 nm and 700 nm. This range is called

- (1) Photosynthetically inactive region
- (2) Infra red radiation
- (3) Photosynthetically active region
- (4) Ultra-violet radiation

77. A measure of biodiversity that takes into account the degree of relationship among organisms, giving greater weight to more distantly related forms is

- (1) Species diversity
- (2) Phylogenetic diversity
- (3) Endemism
- (4) Ecological biomass

78. Match List I with List II :

<i>List I</i>	<i>List II</i>
A. Niche	I. The state of a species that is restricted to a single region
B. Endemism	II. The functional role of a species in the community
C. Mass extinction	III. The abrupt disappearance of a large proportion of species
D. Liana	IV. A climbing woody vine that is rooted in soil

Choose the correct answer from the options below :

- |     | A  | B   | C   | D  |
|-----|----|-----|-----|----|
| (1) | IV | III | II  | I  |
| (2) | I  | II  | III | IV |
| (3) | I  | III | II  | IV |
| (4) | II | I   | III | IV |

79. Match List I with List II :

<i>List I</i>	<i>List II</i>
A. Ecological species	I. Species are separate if they are unable to interbreed and produce fertile offspring.
B. Evolutionary species	II. Differences in physical characteristics or molecular characteristics are used to distinguish species.
C. Phylogenetic species	III. Phylogenetic trees and analyses of ancestry serve to differentiate species.
D. Biological species	IV. Species separate based on their use of different ecological niches and their presence in different habitats and environments.

Choose the correct answer from the options below :

- |     | A  | B   | C   | D  |
|-----|----|-----|-----|----|
| (1) | IV | III | II  | I  |
| (2) | I  | II  | III | IV |
| (3) | I  | III | II  | IV |
| (4) | I  | IV  | III | II |

80. ಸಮಶೀತೋಷ್ಣ ಮಳೆ ಕಾಡುಗಳ ಬಹುಮುಖ್ಯ ಹಾಗೂ ವಿಶಿಷ್ಟ ಲಕ್ಷಣಗಳನ್ನು ಕೆಳಗೆ ಕೊಡಲಾಗಿದೆ :

- A. ವಾರ್ಷಿಕ ಮಳೆಯ ಪ್ರಮಾಣ 230 cm ಗಿಂತ ಹೆಚ್ಚು
- B. ಆರ್ಕ್ಟ್‌ಗಳು ಮತ್ತು ಬ್ರೂಮೆಲಿಯಾಡ್‌ಗಳು ಪ್ರಮುಖ ಅಪ್ಪು ಸಸ್ಯಗಳು.
- C. ಶಾಪಮಾನ ವರ್ಷಪೂರ್ತಿ 5 ರಿಂದ 10°C ಸರಾಸರಿ ಇರುತ್ತದೆ.
- D. ಪೋಷಕಾಂಶ ಕಡಿಮೆ ಇರುವ ಮಣ್ಣು ಭಾರೀ ಮಳೆಗೆ ಒಡ್ಡಿ ನಿಕ್ಷಾಲನಗೊಳ್ಳುತ್ತವೆ.

ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಸಂಯೋಜನೆ ಗುರುತಿಸಿ :

- (1) A, B ಮತ್ತು C
- (2) B, C ಮತ್ತು D
- (3) A, C ಮತ್ತು D
- (4) A, B ಮತ್ತು D

81. ಪಟ್ಟಿ I ಮತ್ತು ಪಟ್ಟಿ II ನ್ನು ಹೊಂದಾಣಿಸಿ ಜೋಡಿಸಿ :

ಪಟ್ಟಿ I	ಪಟ್ಟಿ II
A. ಬಿಲ ವಾಸಿ	I. ಜಿಗಿಯುವ
B. ಓಡುಗಾಲಿನ	II. ಹತ್ತುವ
C. ಜಿಗಿಯುದ	III. ಓಡುವ
D. ಆರೋಹಿ	IV. ತೋಡುವ

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

A	B	C	D
(1) IV	I	II	III
(2) I	II	III	IV
(3) IV	III	I	II
(4) II	I	III	IV

82. ಪಟ್ಟಿ I ಮತ್ತು ಪಟ್ಟಿ II ನ್ನು ಹೊಂದಾಣಿಸಿ ಜೋಡಿಸಿ :

ಪಟ್ಟಿ I	ಪಟ್ಟಿ II
A. ಪಾಂಪಾಸ್	I. ಯುರೇಸಿಯಾ
B. ವೆಲ್ಡ್	II. ಹಂಗೇರಿ
C. ಪಸ್‌ಟಾಜ್	III. ಆಫ್ರಿಕಾ
D. ಸೆಪ್ಟಿಸ್	IV. ದಕ್ಷಿಣ ಅಮೆರಿಕಾ

ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ :

A	B	C	D
(1) IV	II	III	I
(2) I	II	III	IV
(3) IV	III	II	I
(4) IV	I	II	III

83. ಮಾಂಗ್ರೂವ್ ಸಸ್ಯ ಸಂಸತ್ತನ್ನು ಗುರುತಿಸಲು ಕೆಲವು ವಿಶಿಷ್ಟ ಲಕ್ಷಣಗಳ ಅವಶ್ಯಕತೆ ಇಲ್ಲಿದೆ ?

- A. ಜರಾಯುಜ ಸ್ಥಿತಿ
- B. ಗಾಳಿ ಚೀಲಗಳು
- C. ತೈಲಗ್ರಂಥಿಗಳು
- D. ಜೇಡಿ ಕೊಂಪೆಗಳು
- E. ಕಡಿಮೆ ಉತ್ಪಾದಕ ಪರಿಸರ ವ್ಯವಸ್ಥೆಗಳು
- F. ಉಪ್ಪು ತಡೆಯಬಲ್ಲ ಸಸ್ಯಗಳು

ಸೂಕ್ತವಾದ ಸಂಯೋಜನೆಯನ್ನು ಗುರುತಿಸಿ :

- (1) A, C, D ಮತ್ತು E
- (2) A, B, D ಮತ್ತು F
- (3) A, C, D ಮತ್ತು F
- (4) B, C, D ಮತ್ತು E

80. The most important and unique features of tropical rain forest are given below :

- A. Rainfall exceeds 230 cm per year.
- B. Orchids and bromeliads are common epiphytes.
- C. Temperature is hot the year round, averaging 5 – 10°C.
- D. Nutrient-poor soils due to the nutrients are leached out by heavy rainfall.

Choose the correct combination from the options given below :

- (1) A, B and C
- (2) B, C and D
- (3) A, C and D
- (4) A, B and D

81. Match List I with List II :

<i>List I</i>	<i>List II</i>
A. Fossorial	I. Leaping
B. Cursorial	II. Climbing
C. Saltatorial	III. Running
D. Scansorial	IV. Burrowing

Choose the correct answer from the options below :

- |     | A  | B   | C   | D   |
|-----|----|-----|-----|-----|
| (1) | IV | I   | II  | III |
| (2) | I  | II  | III | IV  |
| (3) | IV | III | I   | II  |
| (4) | II | I   | III | IV  |

82. Match List I with List II :

<i>List I</i>	<i>List II</i>
A. Pampas	I. Eurasia
B. Veldt	II. Hungary
C. Pustaz	III. Africa
D. Steppes	IV. South America

Choose the correct answer from the options below :

- |     | A  | B   | C   | D   |
|-----|----|-----|-----|-----|
| (1) | IV | II  | III | I   |
| (2) | I  | II  | III | IV  |
| (3) | IV | III | II  | I   |
| (4) | IV | I   | II  | III |

83. Certain unique features are required to fulfill the criteria of mangrove vegetations :

- A. Vivipary
- B. Pneumatophores
- C. Oil glands
- D. Muddy swamps
- E. Low productive ecosystems
- F. Salt tolerant plants

Select the appropriate combination :

- (1) A, C, D and E
- (2) A, B, D and F
- (3) A, C, D and F
- (4) B, C, D and E

84. ಇಂಡಿಯನ್ ಸೀಡ್ ವಾಲ್ವ್ ಭಾರತದ ಅತ್ಯಧಿಕ ಎತ್ತರದ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಬೀಜ ಬ್ಯಾಂಕ್. ಇದನ್ನು ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರಿಸರ್ಚ್ ಮತ್ತು ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ ಸಂಸ್ಥೆಗಳು ಜಂಟಿಯಾಗಿ 2010 ರಲ್ಲಿ ಸ್ಥಾಪಿಸಿವೆ. ಇದು ಎಲ್ಲಿದೆ ?

- (1) ಜಮ್ಮು ಮತ್ತು ಕಾಶ್ಮೀರ
- (2) ಹಿಮಾಚಲ ಪ್ರದೇಶ
- (3) ಆಂಧ್ರ ಪ್ರದೇಶ
- (4) ಲಡಾಖ್

85. ಜತೀಂದ್ರ ಶರ್ಮಾ (ಅಸ್ಸಾಂ ಅರಣ್ಯ ಅಧಿಕಾರಿ) ಆಕಸ್ಮಿಕವಾಗಿ ಪರೋಪಜೀವಿಗಳ ಬ್ಲೂಮ್ ಒಂದನ್ನು ಕಂಡುಹಿಡಿದರು. ಇದು ಜಪಾನಿನ ಆರ್ಕಿಡ್ ಒಂದರ ಒಂದು ಭಿನ್ನತೆ. ಇದರ ಗರಿಷ್ಠ ಎತ್ತರ 40 cm ಮತ್ತು ಅರಳುವ ಅವಧಿ ಐದರಿಂದ ಆರು ದಿನಗಳು

- (1) ಲೆಕಾನೋರ್ಚಿಸ್ ತೈವಾನಿಯಾನ
- (2) ಫೆಲೆನಾಸಿಸ್
- (3) ಡೆಂಡ್ರೋಬಿಯಮ್
- (4) ಕೆಟ್ರಿಸೀಟಮ್

86. ಭಾರತದಲ್ಲಿ ಕೃಷಿ ವಿಭಾಗದಿಂದ ಬಿಡುಗಡೆಯಾಗುವ ಅಮೋನಿಯಾ (NH<sub>3</sub>) ದ ಋತುಮಾನಕ್ಕನುಗುಣವಾದ ಹಾಗೂ ಅಂತರ ವಾರ್ಷಿಕ ಸಾರತೆಯ ವ್ಯತ್ಯಯವನ್ನು IIT ಖರಗ್‌ಪುರದ ಸಂಶೋಧನಾಕಾರರು IITM ಪುಣೆ ಮತ್ತು ಅಂತರರಾಷ್ಟ್ರೀಯ ಸಂಶೋಧನಾಕಾರರ ಸಹಯೋಗದಲ್ಲಿ ವಿಶ್ಲೇಷಿಸಿದ್ದಾರೆ. ಭಾರತದ ಯಾವ ಭಾಗವನ್ನು ವಾತಾವರಣದ ಅಮೋನಿಯಾದ ಆತಂಕ ಕೇಂದ್ರ ಎಂದು ಹೆಸರಿಸಲಾಗಿದೆ ?

- (1) ಪಶ್ಚಿಮ ಘಟ್ಟಗಳು
- (2) ಕರಾವಳಿ ಪ್ರದೇಶ
- (3) ಡೆಕ್ಕನ್ ಪ್ರಸ್ಥಭೂಮಿ
- (4) ಇಂಡೋ-ಗಂಗಾ ಬಯಲು ಪ್ರದೇಶ

87. ಕೋಲ್ಕತ್ತಾದ ಹೌರಾದಲ್ಲಿರುವ ಇಂಡಿಯನ್ ಬೊಟಾನಿಕಲ್ ಗಾರ್ಡನ್ 273 ಎಕರೆಗಳ ವಿಸ್ತಾರ ಪ್ರದೇಶದಲ್ಲಿದೆ. ಈ ತೋಟಗಳನ್ನು 1787 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ, ಇದು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ, ಭಾರತಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಅಧೀನದಲ್ಲಿದೆ. ಇತ್ತೀಚೆಗೆ ಇದನ್ನು ಹೀಗೆಂದು ಪುನರ್‌ನಾಮಕರಣ ಮಾಡಲಾಗಿದೆ.

- (1) ಆರ್ಕಾಯ್ ಜಗದೀಶ್ ಚಂದ್ರ ಬೋಸ್
- (2) ಸುಭಾಷ್ ಚಂದ್ರ ಬೋಸ್
- (3) ಭಗತ್ ಸಿಂಗ್
- (4) ಮಹಾತ್ಮಾ ಗಾಂಧೀ

88. ಭಾರತದಲ್ಲಿ ಪ್ರಸ್ತುತ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್‌ಸಾರ್ ತಾಣಗಳೆಂದು ಗುರುತಿಸಲಾಗಿರುವ 75 ಕೇಂದ್ರಗಳಿವೆ. ಈ ಒಪ್ಪಂದವನ್ನು 1 ನೇ ಫೆಬ್ರವರಿ 1982 ರಂದು ಜಾರಿ ಮಾಡಲಾಗಿದೆ. ಅಂತರರಾಷ್ಟ್ರೀಯ ಪ್ರಾಮುಖ್ಯತೆ ರಾಮ್‌ಸಾರ್ ತಾಣಗಳ ಪಟ್ಟಿಗೆ ವಿಶ್ವ ಜೌಗು ಪ್ರದೇಶಗಳ ದಿನ, 2022 ರಂದು ಇನ್ನೆರಡು ತಾಣಗಳನ್ನು ಭಾರತ ಸೇರಿಸಿದೆ

- A. ಬಖೇರಾ ವನ್ಯಜೀವಿ ಧಾಮ
- B. ಕಾರಿಕಿಳಿ ಪಕ್ಷಿ ಧಾಮ
- C. ಖಿಜಾಡಿಯಾ ವನ್ಯಜೀವಿ ಧಾಮ
- D. ವೆಲ್ಲೋಡೆ ಪಕ್ಷಿ ಧಾಮ

ಸೂಕ್ತವಾದ ಸಂಯೋಜನೆಗಳನ್ನು ಗುರುತಿಸಿ :

- (1) A ಮತ್ತು D
- (2) A ಮತ್ತು B
- (3) A ಮತ್ತು C
- (4) B ಮತ್ತು D

84. The Indian Seed Vault is a secure seed bank located in a high-altitude region of India. It was established in 2010 jointly by the Defence Institute of High Altitude Research and the National Bureau of Plant Genetic Resources. It is located in
- (1) Jammu and Kashmir
  - (2) Himachal Pradesh
  - (3) Andhra Pradesh
  - (4) Ladakh
85. A parasitic bloom was coincidentally discovered by Jatindra Sharma (Assam forest officer). The parasitic bloom is a variant of a Japanese orchid. It is found to have a maximum height of 40 cm and a blossoming period of five-six days. The name is
- (1) *Lecanorchis taiwaniana*
  - (2) *Phalaenopsis*
  - (3) *Dendrobium*
  - (4) *Catasetum*
86. In India, the seasonal and inter-annual variability of atmospheric ammonia ( $\text{NH}_3$ ) emitted by the agricultural sector has been analyzed by researchers from IIT Kharagpur in collaboration with IITM Pune and European researchers. Which region of India is named as the global hot-spot of atmospheric ammonia?
- (1) Western Ghats
  - (2) Coastal Region
  - (3) Deccan Plateau
  - (4) Indo-Gangetic Plain
87. Indian Botanical Garden is a sprawling garden with an area of 273 acres that is located in Howrah, Kolkata. The gardens were established in the year 1787. It is presently under the Botanical Survey of India (BSI) of the Ministry of Environment and Forests, Government of India. Recently, this garden was renamed after:
- (1) Acharya Jagadish Chandra Bose
  - (2) Subhas Chandra Bose
  - (3) Bhagat Singh
  - (4) Mahatma Gandhi
88. India currently has 75 sites designated as Ramsar Sites of International Importance. The convention came into force in India on 1 February, 1982. India has added two Ramsar Sites to the list of Ramsar Sites of International Importance, on the occasion of World Wetlands Day (2022).
- A. Bakhira Wildlife Sanctuary
  - B. Karikili Bird Sanctuary
  - C. Khijadia Wildlife Sanctuary
  - D. Vellode Bird Sanctuary
- Select the appropriate combination :
- (1) A and D
  - (2) A and B
  - (3) A and C
  - (4) B and D

89. ಆಕೆ ಭಾರತದ ಸಸ್ಯಶಾಸ್ತ್ರದ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಸೈಟೋಜೆನೆಟಿಕ್ ಮತ್ತು ಫೈಟೋಜಿಯೋಗ್ರಫಿ ಕ್ಷೇತ್ರಗಳಲ್ಲಿ ಆಕೆಯ ಸಂಶೋಧನೆಗಳಿಗೆ ಹೆಸರು ಪಡೆದಿದ್ದಾರೆ. 2018 ರಲ್ಲಿ ಆಕೆಯ ಪ್ರಮುಖ ಮೌಲ್ಯಯುತ ಸಂಶೋಧನೆ ಎಂದರೆ ಕಬ್ಬು ಮತ್ತು ಬದನೆಗಳ ಮಿಶ್ರವಳಿ. ಆಕೆಯನ್ನು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಹಾಗೂ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಫೆಲೋ ಆಗಿ ಚುನಾಯಿಸಲಾಯಿತು.

- (1) ಅನ್ನಾಮಣಿ
- (2) ರಾಜೇಶ್ವರಿ ಚಟರ್ಜಿ
- (3) ಜಾನಕಿ ಅಮ್ಮಾಳ್
- (4) ಕಮಲಾ ಸೊಹೋನಿ

90. ಒಂದು ತಾಣದಲ್ಲಿ ಅತಿಹೆಚ್ಚು ಜೀವಂತಸಸ್ಯಗಳ ಸಂಗ್ರಹದ ದಾಖಲೆಯನ್ನು ರಾಯಲ್ ಬೋಟಾನಿಕಲ್ ಗಾರ್ಡನ್ ಮುರಿದಿದೆ, ಗಿನ್ನೆಸ್ ವಿಶ್ವದಾಖಲೆ (GWR) ಪ್ರಕಾರ, ಇದು ಪ್ರಪಂಚದ ಅತಿ ದೊಡ್ಡ ಬೀಜ ಸಂಗ್ರಹ ಕೇಂದ್ರ ಮಿಲೇನಿಯಮ್ ಸೀಡ್ ಬ್ಯಾಂಕ್ - ಕೂಡ ಹೌದು. ಇದು ಎಲ್ಲಿದೆ ?

- (1) ರಿಯೋ ಡಿ ಜನೈರೋ, ಬ್ರೆಜಿಲ್
- (2) ಕ್ಯೂ, ಇಂಗ್ಲೆಂಡ್
- (3) ಹೌರಾ, ಕೋಲ್ಕತ್ತಾ
- (4) ಮನಿಲಾ, ಫಿಲಿಪೈನ್ಸ್

91. ಈ ಕೆಳಗಿನವುಗಳಲ್ಲಿ ಯಾವ ಸತ್ಯಾಗ್ರಹವು, ವಲ್ಲಭಭಾಯಿ ಪಟೇಲರಿಗೆ, 'ಸರ್ದಾರ್' ಬಿರುದನ್ನು ತಂದುಕೊಟ್ಟಿತು ?

- (1) ಚಂಪಾರಣ್ ಸತ್ಯಾಗ್ರಹ
- (2) ಖೇಡ್ ಸತ್ಯಾಗ್ರಹ
- (3) ಬಾರ್ಡೋಲಿ ಸತ್ಯಾಗ್ರಹ
- (4) ಉಪ್ಪಿನ ಸತ್ಯಾಗ್ರಹ

92. ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಭಾರತೀಯ ಗವರ್ನರ್ ಜನರಲ್ ಯಾರು ?

- (1) ಸಿ ರಾಜಗೋಪಾಲಾಚಾರಿ (ರಾಜಾಜಿ)
- (2) ಬಾಬು ರಾಜೇಂದ್ರ ಪ್ರಸಾದ್
- (3) ಎಸ್ ರಾಧಾಕೃಷ್ಣನ್
- (4) ಜಾಕಿರ್ ಹುಸೇನ್

93. 1881 ಕ್ರಿ ಶ ಪುನರಾದಾನದ ಕಾಲದಲ್ಲಿ ಮೈಸೂರಿನ ಅರಸರು ಯಾರಾಗಿದ್ದರು ?

- (1) ಕೃಷ್ಣರಾಜ ಒಡೆಯರ್ II
- (2) ಕೃಷ್ಣರಾಜ ಒಡೆಯರ್ III
- (3) ಚಾಮರಾಜ ಒಡೆಯರ್ X
- (4) ಕೃಷ್ಣರಾಜ ಒಡೆಯರ್ IV

94. ಈ ಕೆಳಗಿನ ಕರ್ನಾಟಕದ ಕರಾವಳಿ ಕೇಂದ್ರಗಳಲ್ಲಿ ಯಾವುದನ್ನು 'ಕರ್ನಾಟಕದ ದಂಡೆ' ಎಂದು ಕರೆಯಲಾಗಿದೆ ?

- (1) ಉಡುಪಿ
- (2) ಮಂಗಳೂರು
- (3) ಭಟ್ಕಳ
- (4) ಅಂಕೋಲ

89. She was a pioneering botanist of India. She is noted for her works in the field of cytogenetics and phytogeography. In 2018, a hybrid rose breed was named after her. Her most valued works are creation of hybrids of sugarcane and eggplant. She was elected Fellow of the Indian Academy of Sciences and Indian National Science Academy.

- (1) Anna Mani
- (2) Rajeshwari Chatterjee
- (3) Janaki Ammal
- (4) Kamala Sohoni

90. Royal Botanic Gardens breaks record for largest living plant collection at a single place, according to Guinness World Records (GWR). It is also the largest seed repository of world, the Millennium Seed Bank. It is located in

- (1) Rio de Janeiro, Brazil
- (2) Kew, England
- (3) Howrah, Kolkata
- (4) Manila, Philippines

91. Which Satyagraha among the following brought the title 'Sardar' to Vallabhbhai Patel ?

- (1) Champaran Satyagraha
- (2) Kheda Satyagraha
- (3) Bardoli Satyagraha
- (4) Salt Satyagraha

92. Who was the first and the last Indian Governor General of independent India ?

- (1) C. Rajagopalachari (Rajaji)
- (2) Babu Rajendra Prasad
- (3) S. Radhakrishnan
- (4) Zakir Husain

93. Who is the ruler of Mysore during the Rendition in 1881 A.D. ?

- (1) Krishnaraja Wodeyar II
- (2) Krishnaraja Wodeyar III
- (3) Chamaraja Wodeyar X
- (4) Krishnaraja Wodeyar IV

94. Among the coastal centres of Karnataka given below, which was the 'Dandi of Karnataka' ?

- (1) Udupi
- (2) Mangalore
- (3) Bhatkal
- (4) Ankola

95. ಈ ಕೆಳಗಿನ ಆಯೋಗಗಳನ್ನು ಅವುಗಳ ರಚನೆಯ ಆರೋಹಣ ಕಾಲಾನುಕ್ರಮದಲ್ಲಿ ವ್ಯವಸ್ಥೆ ಗೊಳಿಸಿ :

- A. ವಾಂಚೂ ಆಯೋಗ
- B. ಜೆ ವಿ ಪಿ ಆಯೋಗ
- C. ಮಿಶ್ರ ಆಯೋಗ
- D. ಫಝಲ್ ಅಲಿ ಆಯೋಗ

ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

- (1) A, C, D, B
- (2) B, C, D, A
- (3) B, A, C, D
- (4) D, A, B, C

96. ಕ್ರಿ ಶ 2022 ರಲ್ಲಿ ಯಾವ ದೇಶವು, ಡಾ. ಅಂಬೇಡ್ಕರ್ ಸ್ಮರಣಾರ್ಥ, ಏಪ್ರಿಲ್ ತಿಂಗಳನ್ನು 'ದಲಿತ ಹಿಸ್ಟರಿ ಮಂಥ್' (ದಲಿತ ಇತಿಹಾಸ ಮಾಸ) ಎಂದು ಘೋಷಿಸಿದೆ ?

- (1) ಯು ಎಸ್ ಎ
- (2) ಫ್ರಾನ್ಸ್
- (3) ಕೆನಡಾದ ಬ್ರಿಟಿಷ್ ಇಂಡಿಯಾ ಪ್ರಾವಿನ್ಸ್
- (4) ಜರ್ಮನಿ

97. ವಿಜಯನಗರ ಜಿಲ್ಲೆಯನ್ನು ಅಕ್ಟೋಬರ್ 2, 2021 ರಂದು ಕರ್ನಾಟಕದ 31 ನೇ ಜಿಲ್ಲೆಯಾಗಿ ರಚಿಸಲಾಯಿತು. ಇದನ್ನು ಈ ಕೆಳಗಿನ ಯಾವ ಜಿಲ್ಲೆಯಿಂದ ರಚಿಸಲಾಯಿತು ?

- (1) ಬೀದರ್
- (2) ಬಿಜಾಪುರ
- (3) ರಾಯಚೂರು
- (4) ಬಳ್ಳಾರಿ

98. ಯಂಗ್ ಬೆಂಗಾಲ್ ಚಳುವಳಿಯ ನೇತೃತ್ವ ವಹಿಸಿದ್ದವರು :

- (1) ರಾಜರಾಮ್ ಮೋಹನ್ ರಾಯ್
- (2) ಈಶ್ವರ್ ಚಂದ್ರ ವಿದ್ಯಾಸಾಗರ್
- (3) ಸುಭಾಷ್ ಚಂದ್ರ ಬೋಸ್
- (4) ಹೆನ್ರಿ ವಿವಿಯನ್ ಡೆರೊಝಿಯೊ

99. ಭಾರತದಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕೆ ಅನುಮತಿಸಿದ ಕಾಯಿದೆ

- (1) ರೆಗ್ಯುಲೇಟಿಂಗ್ ಆಕ್ಟ್ ಆಫ್ 1772
- (2) ಪಿಟ್ಸ್ ಇಂಡಿಯಾ ಆಕ್ಟ್ ಆಫ್ 1784
- (3) ಚಾರ್ಟರ್ ಆಕ್ಟ್ ಆಫ್ 1813
- (4) ರಿಲಿಜಿಯಸ್ ಡಿಸ್‌ಎಬಿಲಿಟೇಷನ್ ಆಕ್ಟ್ ಆಫ್ 1856

100. ಯಾವ ಪಾಲ ಅರಸರು ಬೌದ್ಧರಿಗಾಗಿ ಪ್ರಸಿದ್ಧ ವಿಕ್ರಮಶಿಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ?

- (1) ಮಹಿಪಾಲ
- (2) ದೇವಪಾಲ
- (3) ಗೋಪಾಲ
- (4) ಧರ್ಮಪಾಲ



95. Put the following commissions in the ascending chronological order of their formation :

- A. Wanchoo Commission
- B. J.V.P. Commission
- C. Mishra Commission
- D. Fazl Ali Commission

Find the correct answer.

- (1) A, C, D, B
- (2) B, C, D, A
- (3) B, A, C, D
- (4) D, A, B, C

96. In 2022, which nation had declared April as the 'Dalit History Month' ?

- (1) USA
- (2) France
- (3) Canada's British India Province
- (4) Germany

97. Vijayanagara has been created as the 31<sup>st</sup> district of Karnataka on 2<sup>nd</sup> October, 2021. It has been carved out of which district of the following ?

- (1) Bidar
- (2) Bijapur
- (3) Raichar
- (4) Bellary

98. Young Bengal Movement was led by :

- (1) Raja Ram Mohan Roy
- (2) Ishwar Chandra Vidyasagar
- (3) Subash Chandra Bose
- (4) Henry Vivian Derozio

99. The Act which permitted the missionaries to propagate Christianity in India ?

- (1) Regulating Act of 1772
- (2) Pitt's India Act of 1784
- (3) Charter Act of 1813
- (4) Religious Disabilities Act of 1856

100. Which Pala ruler founded the famous Vikramshila University for the Buddhists ?

- (1) Mahipala
- (2) Devapala
- (3) Gopala
- (4) Dharmapala

**SPACE FOR ROUGH WORK**

**SPACE FOR ROUGH WORK**

**DO NOT OPEN THIS QUESTION BOOKLET UNTIL YOU ARE ASKED TO DO SO**

**2023**

Question Paper Version Code

**QUESTION BOOKLET  
GENERAL PAPER (PAPER-1)**

**B**

**SUBJECT CODE : 532**

**Maximum Time : 1  $\frac{1}{2}$  Hours**

**Maximum Marks : 300**

**INSTRUCTIONS**

1. Immediately after the commencement of the Examination, you should check that the Question Booklet does NOT have any unprinted or torn or missing pages or question etc. If so, get it replaced by a complete 'Question Booklet' of the same Question Paper Version Code as printed in your OMR Answer Sheet. If candidate uses faulty question paper without checking the pages of question paper, then the candidate himself shall be held responsible.
  2. Read the instructions on the OMR Answer Sheet and Admission Ticket.
  3. The candidates shall ensure that the Question Paper Version Code of the Question Booklet given is same as the Question Paper Version Code printed on OMR Answer Sheet. If any discrepancy is found it should be reported to the Invigilator and get a Question Booklet with the same Question Paper Version Code as printed on the OMR Answer Sheet.
  4. All questions carry equal marks.
  5. You have to enter your Register Number in the Question Booklet in the box provided alongside. DO NOT write anything else on the Question Booklet.
- |                 |  |  |  |  |  |
|-----------------|--|--|--|--|--|
| Register Number |  |  |  |  |  |
|                 |  |  |  |  |  |
6. This Question Booklet contains 100 questions and each question contains four choices. Select the response which you want to mark on the Answer Sheet. In case you feel that there is more than one correct response, mark the response which you consider the most appropriate. In any case, choose ONLY ONE RESPONSE for each question.
  7. Questions are printed both in Kannada and English. If there is any confusion in the translation of Kannada questions, candidate shall refer the questions in English and understand the questions.
  8. All the responses should be marked ONLY on the separate OMR Answer Sheet provided and ONLY in Black Ball Point Pen.
  9. The candidate shall ensure that the Question Paper Version Code printed in the personalized OMR Answer Sheet matches with the Question Paper Version Code printed on the nominal roll. In case of any discrepancy the candidate shall give declaration regarding the actual Question Paper Version Code used by the candidate. If the candidate fails to give such declaration then the version code printed on the OMR Answer Sheet shall be considered for evaluation.
  10. In case a candidate uses the personalized OMR Answer Sheet belonging to another candidate then the OMR Answer Sheet shall be considered as INVALID.
  11. The candidate shall affix his/her Signature in the Personalized OMR Answer Sheet in the space provided without fail. If the Candidate fails to do so, then such OMR Answer Sheet shall be considered as INVALID.
  12. In case if the candidate uses the Non-personalized OMR Answer Sheet then the candidate shall write the Register Number and version code in the space provided and also encode the relevant circles. Also the candidate shall affix his/her signature in the space provided. If the candidate fails to do so then such OMR Answer Sheet shall be considered as INVALID.
  13. The candidate shall sign in the Nominal Roll (Attendance Sheet) without fail.
  14. If the candidate violates any of the above instructions, then the OMR Answer Sheet shall be considered as 'INVALID'.
  15. Immediately after the final bell indicating the conclusion of the examination, stop any further markings in the OMR Answer Sheet. The candidates shall not leave the examination hall till the OMR Answer Sheets are collected and accounted for by the Invigilator.
  16. The candidate shall retain Carbonless copy of the OMR Answer Sheet (Candidate copy) till the announcement of final list and in case if the Commission directs the candidate to produce the Candidate copy, then the candidate shall produce the same without fail.
  17. Sheets for rough work are appended in the Question Booklet at the end. You should not make any marking on any other part of the Question Booklet.
  18. **Penalty for Wrong answers :**  
THERE WILL BE PENALTY FOR WRONG ANSWERS MARKED BY THE CANDIDATE.
    - (i) There are four alternatives for the answer to every question. For each question for which wrong answer has been given by the candidate, one-fourth (0-25) of the marks assigned to that question will be deducted as penalty.
    - (ii) If a candidate gives more than one answer, it will be treated as a wrong answer even if one of the given answers happens to be correct and there will be same penalty as above to that question.
    - (iii) If a question is left blank i.e., no answer is given by the candidate, there will be no penalty for that question.

**Possession of Mobile Phones, Smart watches, Calculators and other Electronic/Communication gadgets of any kind is strictly prohibited inside of the Examination venue.**

**ಕಮನಿಸಿ: ಸೂಚನೆಗಳ ಕನ್ನಡ ಆವೃತ್ತಿಯು ಈ ಪ್ರಶ್ನೆ ಪುಸ್ತಿಕೆಯ ಮುಂಭಾಗದಲ್ಲಿ ಮುದ್ರಿಸಲ್ಪಟ್ಟಿದೆ.**